



ಪತ್ತಪಾಟ್ಟಿ: ಕನ್ನಡ ಗೃಹಿಕೆಗಳು

ಡಾ. ರವಿಶಂಕರ ಎ. ಕೆ.

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ
ಕ್ರಿಸ್ತು ಜಯಂತಿ ಕಾಲೇಜು ಸಾಮ್ಯತ್ವ
ಕೆ. ನಾರಾಯಣಪುರ, ಬೆಂಗಳೂರು-560077

ravishankar@kristujayanti.com

ಮರುಗು ಮೊರನಾರು ಪಾಣಿರಡು ಮುಲ್ಲೈ

ವೃದ್ಧಿಯ ಹಿರಿಮೆಯ ಮದುರೈ ಕಾಂಚಿ ಸವಿಯ
ಸೊಬಗಿನ ನೆಡುನಲ್ಲಾವಾಡೈ ಕೋಲೆನ ಕುಣಿಂಚಿ

ಪಟ್ಟನ ಪಾಲೈ ಕಡಾತ್ಮೋದುಂ ಹತ್ತು

ತಮಿಳಿನ ಸಾಹಿತ್ಯ ಚರಿತ್ರೆಯನ್ನು ಅರ್ಥಮಾರ್ಗವಾಗಿ ನಿರ್ಮಿಸುವ ಸಂಗಂ ಸಾಹಿತ್ಯವು ಜನಪದ ಮೂಲದ ಉಲ್ಲೇಖಗಳು. ಹಾಡುಗಳ ರೂಪದಲ್ಲಿರುವ ಈ ಶಾಸ್ತೀಯ ಪಠ್ಯಗಳು ಜನರ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಹಾಡುಗಳಾಗಿ ಭಂದೋಕ್ತಮದಲ್ಲಿ ನಿರ್ಮಿತವಾಗಿವೆ. ತಮಿಳು ಸಾಹಿತ್ಯವು ಶಾಸ್ತೀಯ ಸ್ಥಾನ ಪದೆದ ನಂತರ ಅದರ ಪಠ್ಯಗಳು ಎಲ್ಲಾ ಭಾಷೆಗೂ ಲಭ್ಯವಾಗುತ್ತಾ ಹೊಸ ಸಂಶೋಧನೆಗಳು ಸೃಷ್ಟಿಗೊಳ್ಳುತ್ತಿವೆ. ಸಂಗಂ ಸಾಹಿತ್ಯದ ಪ್ರಮುಖ ಪಠ್ಯಗಳಾದ ಎಟ್ಟತೋಗೈ ಮತ್ತು ಪತ್ತಪಾಟ್ಟಿಗಳು ಹಾಡುಗಳ ರೂಪದಲ್ಲಿ ರಚಿತವಾಗಿರುವ ಬಿಡಿ ಪದ್ಯ ಹಾಗೂ ವಿಂಡಕಾವ್ಯಗಳು. ಇವುಗಳು ಕನ್ನಡ ಸಾಹಿತ್ಯಕ್ಕೆ ಅನುವಾದಗೊಂಡು ಕನ್ನಡ ಸತ್ಯದ ಹಿನ್ನಲೆಯಲ್ಲಿ ಸಂಶೋಧನೆಗೊಳ್ಳುತ್ತಿವೆ. ಕನ್ನಡ ಸಾಹಿತ್ಯದ ಬಲವರ್ಧನೆಗೂ, ದ್ರಾವಿಡ ಭಾಷಾ ಸ್ವರೂಪಕ್ಕೂ ಈ ಕಾರ್ಯವು ಅತ್ಯುತ್ತಮ ಅಧ್ಯಯನ ಸ್ವರೂಪವಾಗಿದೆ. ಈ ಹಿನ್ನಲೆಯಲ್ಲಿ ಪತ್ತಪಾಟ್ಟಿ ಕುರಿತ ಕನ್ನಡ ಗೃಹಿಕೆಗಳನ್ನು ಈ ಲೇಖನದಲ್ಲಿ ಸಂಶೋಧಿಸಲಾಗಿದೆ. ಪತ್ತಪಾಟ್ಟಿ ಹಾಡುಗಳು ಮೂಲತಃ ಮಾರ್ಗದರ್ಶನ ಹಾಗೂ ವರ್ಣನೆಯ ದೃಷ್ಟಿಕೋನದಲ್ಲಿ ರಾಜನ ಕುರಿತು ಉಲ್ಲೇಖಿಸುತ್ತವೆ. ರಾಜನು ತನ್ನ ರಾಜ್ಯದ ವಿಶೇಷತೆಯನ್ನು ಪ್ರಕೃತಿ, ಜನರ ಬದುಕು, ಸಂಸ್ಕೃತಿ ಹಾಗೂ ಸಾಹಸಗಳ ಮೂಲಕ ನಿರ್ದೇಶಿಸುತ್ತಿದ್ದನು. ಅದನ್ನು ತಿಳಿದವರಿಗೆ ದಾನಗಳನ್ನು ನೀಡಿ, ಮತ್ತೊಬ್ಬರಿಗೂ ಈ ದಾನವನ್ನು ಪಡೆಯಲು ಅನುಕೂಲಮಾಡುವಲ್ಲಿ ರಾಜ್ಯದ ಹಿರಿಮೆಯೇ ಅಡಗಿತ್ತು. ತಮಿಳು ಸಾಹಿತ್ಯವು ಈ ದೃಷ್ಟಿಯಿಂದ ದೇಸಿಯ ಬೇರುಗಳನ್ನು ಬಲಪಡಿಸಿಕೊಂಡು ಸಮೃದ್ಧಿಗೊಂಡ ಸಾಹಿತ್ಯವಾಗಿ ಕಂಡುಬರುತ್ತದೆ.

ತಮಿಳಿನ ಸಂಗಂ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಈ ಪತ್ತಪಾಟ್ಟಿ ಪ್ರಮುಖವಾದುದು. ಇದುವರೆಗೂ ಸಾಕಷ್ಟು ಅಧ್ಯಯನಗಳು ತಮಿಳು, ಇಂಗ್ಲಿಷ್‌ನಲ್ಲಿ ಈ ಕುರಿತು ನಡೆದಿದ್ದರೂ ಕನ್ನಡದಲ್ಲಿ ತುಂಬಾ ಕಡಿಮೆ ಹಾಗೂ ಗಂಭೀರ. ಸಂಪಂ ಸಾಹಿತ್ಯದಲ್ಲಿ ಪ್ರಮುಖವಾಗಿ ಎರಡು ವಿಧಗಳನ್ನು ಕಾಣಬಹುದು. ಎಟ್ಟತೋಗೈ* ಹಾಗೂ ಪತ್ತಪಾಟ್ಟಿ ಈ ಕೃತಿಗಳ ಸರಳ ಪರಿಚಯವೆಂದರೆ ಎಟ್ಟತೋಗೈ ಎಂಬುದು ಕಿರು ಪದ್ಯಗಳಿರುವ ಎಂಟು ಕವನಸಂಕಲನಗಳ ಕೃತಿಯಾಗಿದೆ. ಪತ್ತಪಾಟ್ಟಿ ಎಂಬುದು ಹತ್ತು ವಿಂಡಕಾವ್ಯಗಳನ್ನು ಒಳಗೊಂಡಿರುವ

ಕೃತಿಯಾಗಿದೆ. ಕನ್ನಡಕ್ಕೆ ಅನುವಾದಿಸಿದ ನಂತರ ಸಂಗಂ ಸಾಹಿತ್ಯ ಕುರಿತು ಈ ರೀತಿಯಲ್ಲಿ ಉಲ್ಲೇಖಿಸಿದ್ದಾರೆ. “ಸಂಗಂ ಕಾವ್ಯಗಳು ತಮಿಳು ಸಾಹಿತ್ಯ ನಿಧಿ. ಶಾಶ್ವತ ಕಲ್ಪನಾ ವಿಜಾನೆ. ಚಿಂತನಾ ಸಮೃದ್ಧಿ, ಶ್ರೇಷ್ಠ ಕಲ್ಪನೆ ಮಿಳಿತ ಸೊಗಸಾದ ಕಾವ್ಯಗಳು(ಹಾಡು) ವೈಶಿಷ್ಟ್ಯತೆಯಿಂದೊಡಗೂಡಿ ಮಿರುಗುತ್ತವೆ. ಎರಡು ಸಾವಿರ ವರ್ಷಗಳಿಗೆ ಮುಂಚೆಯೇ ತಮಿಳರು ಬಾಳಿದ ಬಾಳಿನ ಹಿರಿಮೆಯನ್ನು ಬೆಳಗಿಸುವಂಥದ್ದು. ಬಾಹ್ಯ ಪ್ರಪಂಚದಲ್ಲಿ ಕಾಣುವ ದೃಶ್ಯಗಳನ್ನು ಆಂತರಿಕ(ಅಗಂ)ವಾಗಿ ಕಾಣುವ ವಿಚಾರಗಳನ್ನು ಒಳಗೊಂಡ ಸೃಜನಶೀಲ ಆಕ್ಷಯ ಸೌಂದರ್ಯ ದೃಶ್ಯದ ಚಿತ್ರಾರಗಳಾಗಿವೆ. ಓದುವಾಗಲೆಲ್ಲಾ ಆಸ್ತಾದವನ್ನುಂಟುಮಾಡುತ್ತವೆ. ಆ ಕಾಲದ ತಮಿಳರು ಪ್ರಣಯವನ್ನೂ ಶೌರ್ಯವನ್ನೂ ತಮ್ಮ ಎರಡು ಕಣ್ಣಗಳಂತೆಯೇ ರಕ್ಷಿಸಿದರು. ಈ ಎರಡನ್ನೂ ಆಂತರಿಕ(ಅಗಂ), ಬಾಹ್ಯ(ಮರಂ) ಎಂಬುದಾಗಿ ಹೆಸರಿಸಿ ಪ್ರಾಚೀನ ವಿದ್ವಾಂಸರು ಸಂತಸಗೊಂಡರು.”೧೦

ಪಶ್ಚಿಮಾಂತರ್ಪಾಠ್ಯ

ಪಶ್ಚಿಮಾಂತರ್ಪಾಠ್ಯ ಎಂಬುದು ತಮಿಳಿನ ವಿಂಡಕಾವ್ಯಗಳು ಅಥವಾ ಆ ರೂಪದ ದೀರ್ಘ ಸ್ವರೂಪದ ಹಾಡುಗಳು. ತನ್ನದೇ ಭಂದಸ್ಸಿನಲ್ಲಿ ರಚನೆಯಾದ ಹತ್ತು ಕಾವ್ಯಗಳು. ವಿದ್ವಾಂಸರು ಸಂಫಂ ಯುಗದ ಕಾವ್ಯಗಳು ಎಂದು ತಮ್ಮ ನಾಡಿನ ಪ್ರಾಚೀನತೆಯ ಗರಿಯಾಗಿ ಈ ಕಾವ್ಯಗಳನ್ನು ಶಾಸ್ತ್ರೀಯವಾಗಿ ನಮೂದಿಸಿದ್ದಾರೆ. ಆದರೆ ತಮಿಳು ಪರಂಪರೆಯಲ್ಲಿ ಪಶ್ಚಿಮಾಂತರ್ಪಾಠ್ಯಗಳು ಸೇರಿಲ್ಲವೆಂಬ ವಿದ್ವಾಂಸರ ಚಿಂತನೆಗಳೂ ಈಗಳೇ ಸಂಶೋಧನೆಯಲ್ಲಿ ಸೇರಿವೆ. ರಾಜರ ಆಳ್ವಿಕೆ ಮಹತ್ವಗಳನ್ನು ಉಲ್ಲೇಖಿಸುವಾಗ ದೇಸಿಯ ಜಗತ್ತನ್ನು ಪರಿಚಯಿಸುವ ಈ ಹಾಡುಗಳನ್ನು ಸಾರಕ್ಕು ದಾನ ಧರ್ಮಗಳನ್ನು ನೀಡಿ, ಹಾಡಿಸಿ, ಬರೆಸಿ ಉಳಿಸಿದ್ದು ಅಂದಿನ ಪಾಂಡ್ಯ, ಜೇರ ಹಾಗೂ ಜೋಳ ಅರಸ ಮನೆತನಗಳು. ಸಂಗಂ ಸಾಹಿತ್ಯದಲ್ಲಿಯೇ ಈ ಅರಸ ಕಾಣ್ಣಿಯು ತಮಿಳು ಸಾಹಿತ್ಯ ಪರಂಪರೆಯಲ್ಲಿ ಬಹು ಮಟ್ಟಿಗೆ ಉಲ್ಲೇಖನೀಯ. ಈ ರಾಜರ ಕುರಿತು Internal chronology ಹೀಗೆ ತಿಳಿಸುತ್ತದೆ. “ಸಂಗಂ ಸಾಹಿತ್ಯದಲ್ಲಿ ಬರುವ ರಾಜರ ಹೆಸರುಗಳನ್ನು ಅಥವ ಮಾಡಿಕೊಳ್ಳುವ ಸೂತ್ರಪೂರ್ವಂದನ್ನು ಸಾ.ಶ ಇಂದೇ ಶತಮಾನದಲ್ಲಿದ್ದ ಪರಿಮೇಯಗರ್ ನೀಡಿದ್ದಾನೆ (೧) ಕೋ = ರಾಜ, ಒಡೆಯ, ಕಿಳ್ಳಿ, ಜೇರಮಾನ್, (೨) ವಳುದಿ = ವಂಶದ ಹೆಸರು, ಇರುಮೊಜ್ಜ್ಞ, ವಳವನ್, ಜೇರಳ್ = ವಂಶದ ಬಿರುದುಗಳು (೩) ಜೆಲ್, ನಳನ್, ಕಿಳ್ಳಿ = ಇಟ್ಟ ಹೆಸರುಗಳು. ಇದರೂಂದಿಗೆ ಬದುಕ್ಕುತ್ತಿರುವ ನಾಡು, ಗೆದ್ದ ನಾಡು/ಉಂರು, ಸತ್ತ ಉಂರು, ಮಾಡಿದ ಕೆಲಸಗಳು ಮುಂತಾದ ಹೆಚ್ಚಿನ ವಿವರಗಳು ಸೇರುತ್ತವೆ. ಏನಾದಿ ಎಂದರೆ ಸೇನಾಧಿಪತಿಯಿಂದ ವೇಳೀರನಿಗೆ ಕೊಟ್ಟ ಅಥವಾ ಗುರುತಿಸಲ್ಪಟ ಬಿರುದುಗಳು ಸೇರುತ್ತವೆ. ಏನಾದಿ ಎಂದರೆ ಸೇನಾಧಿಪತಿಯಿಂದ ವೇಳೀರನಿಗೆ ಕೊಟ್ಟ ಮನುಷ್ಯ. ಹೀಗೆ ಮನುಷ್ಯ ಕೊಡುವ ಸಮಾರಂಭ ಏನಾದಿಪಾಠಿಯಮ್. ಇದರಂತೆ ಎಟ್ಟಿ(ಶ್ರೇಷ್ಠಿ, ಚಟ್ಟಿ) ಕಾವಿದಿ (ಗೃಹಪತಿ) ತಲ್ಪೆಕೊಲಿ, ಪರ್ಮೇಯನ್, ಮರಯನ್ ಮುಂತಾದ ಬಿರುದುಗಳು ವೇಳೀರನಿಗೆ ಹಾಗೂ ಅರ್ಹರಿಗೆ ದಕ್ಷತ್ವ”೧ ಆದರೆ ಈ ಸೂತ್ರದ ಮೂಲಕ ಯಾವುದೇ ಐತಿಹಾಸಿಕ ಮಾಹಿತಿ ದೊರಕುವುದಿಲ್ಲ, ಇದು ಕೇವಲ ಉಲ್ಲೇಖಿಸಿದ್ದಾಗಿ ಒಳಗೊಂಡಿರುತ್ತದೆ.

ರಾಜರ ಚರಿತ್ರೆಯು ಇಲ್ಲಿ ಕವಿಗಳಿಗೆ ಒಂದು ನೆಪವಷ್ಟೆ ಪ್ರಕೃತಿಯೊಂದಿಗೆ ಜನರ ಬದುಕನ್ನು ವರ್ಣಿಸುವುದೇ ಈ ಹಾಡುಗಳ ಬಹುಮುಖ್ಯ ಆಯಾಮವಾಗಿದೆ. ತಿರುಮುರುಗಾಟ್ಟಪ್ಪಡ್ಟೆ, ಮೊರುನರಾಟ್ಟಪ್ಪಡ್ಟೆ, ಸಿಟುಪಾಣಾಟ್ಟಪ್ಪಡ್ಟೆ, ಪೆರುಂಪಾಣಾಟ್ಟಪ್ಪಡ್ಟೆ, ಮುಲ್ಲೈಪ್ಪಾಟ್ಟೆ, ಮಧುರೈಕ್ಕಾಂಜಿ, ನೆಡುನಲ್ಲಾವಾಡ್ಟೆ, ಕುರಿಂಜಿಪ್ಪಾಟ್ಟೆ, ಪಟ್ಟಿನಪ್ಪಾಲ್ಕಿ ಮತ್ತು ಮಲ್ಲೈಪ್ಪಡುಕಡಾಂ ಈ ಹತ್ತು ವಿಂಡಕಾವ್ಯಗಳು ಪ್ರಕೃತಿಯೊಂದಿಗೆ ಮನುಷ್ಯನ ಜೀವನ ಕ್ರಮ ಹಾಗೂ ಸಾಹಸ, ಸುಖಿಗಳನ್ನು ಜೊತೆಯಲ್ಲಿ ದುಃಖಿಗಳನ್ನು ಸಹಜವಾಗಿಯೇ ಗೆಲ್ಲುವ ಜೀವನಪ್ರೀತಿಗಳನ್ನು ಈ ಹಾಡುಗಳ ರೂಪದಲ್ಲಿ ಉಲ್ಲೇಖಿಸುತ್ತವೆ. ಇಲ್ಲಿ ಭಂದಸ್ಸು ಕಂಡುಬಂದರೂ ಅದರ ಇರುವಂತಿಕೆಯ ಟಾಪು ಕಾಣಿಸಿಗುವುದಿಲ್ಲ. ಒಂದು ಜನಪದ ಹಾಡನ್ನು ಅಶ್ವಂತ ಹಳೆಯ ದೇಸಿ ಸೂಕ್ತತೆಯಲ್ಲಿ ಹಾಡಿಕೊಳ್ಳುವ ಇಲ್ಲವೆ

ಇನ್ನೊಬ್ಬಿಗೆ ತಮ್ಮ ಹಿರಿಯರ ಕಥೆಗಳನ್ನು ಉಲ್ಲೇಖಿಸುವ ಬಗೆಯಂತೆ ಕಾಣಬಹುದು. ಈ ಹತ್ತು ಹಾಡುಗಳನ್ನು ಕನ್ನಡದ ಗ್ರೇಹಿಕೆಯಲ್ಲಿ ಈ ರೀತಿಯಲ್ಲಿ ಅಧ್ಯಯನ ಮಾಡಬಹುದು.

ತಿರುಮುರುಗಾಟ್ಟಪ್ಪಡ್ಡೆ

ತಾನು ಕಲಿತ ಅನುಗ್ರಹ ಹುರಿತು ದಾರಿ ತೋರುವ ಕೆಲ ಪಾಠಗಳು ಇಲ್ಲಿ ಮೂಡಿವೆ. ಮರುಗನೆಂಬ ಸುಂದರವಾದ ದ್ಯುವ ಸ್ವರೂಪನು ಇಲ್ಲಿ ಉಲ್ಲೇಖಿತನಾಗಿದ್ದಾನೆ. ಸುಭ್ರಮಣ್ಯನನ್ನೇ ಮುರುಗ ಎನ್ನಲಾಗಿದೆ ಎಂಬ ಉಲ್ಲೇಖಗಳೂ ಇವೆ. ತೋಲ್ಬಾಪ್ಪಿಯಂ ನಲ್ಲಿ ಉಲ್ಲೇಖಿತವಾದ ಸೇಯೋನ್ ಎಂಬ ಹೆಸರಿನ ಈ ವೃಕ್ಷತಪನ್ನು ಇಲ್ಲಿ ವರ್ಣಿಸಲಾಗಿದೆ. ಅಸಿಯರ್ ಮಧುರ್ಯೆ ಕಣಕಾಯನಾರ್ ಮಗನಾದ ನಕ್ಕಿರರ್ ಎಂಬ ಕವಿಯ ಅಂತಃಸಂವೇದನೆಯ ಎರಡು ಹಾಡುಗಳು ಈ ಪತ್ತುಪಾಟ್ಟುವಿನಲ್ಲಿ ಕಂಡುಬರುತ್ತವೆ. ಈ ಹಾಡಿನಲ್ಲಿ ಮುರುಗನ ಸ್ಥಾನವನ್ನು ಬ್ರಹ್ಮನಿಗಿಂತ ಹೆಚ್ಚಿಂದು ನೀಡುವ ಈ ಕಾವ್ಯದಲ್ಲಿ ಬ್ರಹ್ಮನಿಗೆ ಶ್ರಿಸಿ ಬಂಧಿಸಿ, ಬಿಡುಗಡೆಮಾಡಿದ ಶೌರ್ಯವು ಈ ಹಾಡಿನಲ್ಲಿದೆ. ದೇಸಿಯ ದ್ಯುವತ್ತದ ಪರಿಕಲ್ಪನೆಯು ಇಲ್ಲಿ ಸ್ವಷ್ಟವಾಗಿ ಗೋಚರಿಸುತ್ತದೆ. ತಮ್ಮ ಮೂಲನೆಲೆಯ ದೇವರೇ ಮಿಗಿಲೆಂಬ, ಸಂಸ್ಕೃತ ಪ್ರಭಾವದಿಂದ ಪರಿಜಿತವಾದ ದೇವರುಗಳು ನಮಗಿಂತ ಎರಡನೇ ದಜ್ಞ ಎಂಬ ಭಾವಗಳು ದೇಸಿಯ ಜನರಲ್ಲಿ ಮೂಡಿಬಂದಿರುವ ತತ್ವವು ಸಹಜವಾಗಿ ಗೋಚರಿಸುತ್ತದೆ. ಪತ್ತುಪಾಟ್ಟಗಳು ತಮಿಳು ಸಾಹಿತ್ಯದಲ್ಲಿ ದೇಸಿಯ ಗುರುತುಗಳನ್ನು ಉಳಿಸುವ ಕಾವ್ಯ ಭಂಡಾರಗಳು. ಈ ಕಾವ್ಯಗಳು ಹುಟ್ಟುವ ವೇಳೆಗೆ ತಮಿಳು ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವ ಹಾಗೂ ಸಮಾಜದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವ ದೇವ ತತ್ವಗಳ ಪ್ರಭಾವ ಈಗಳೇ ಕಂಡುಬಂದಿರಬೇಕು. ಇಂಥಹ ವಿಚಾರಗಳ ಮೇಲೆ ತಾತ್ಕಿಕ ಸಂಘರ್ಷವಾಗಿ ಮುರುಗನನ್ನು ತಂದಿರುವ ಅಂದಿನ ಕವಿಗಳು ಈ ಕಾವ್ಯದ ವಿಶೇಷತೆಯಲ್ಲಿ ಕಾಣಬಹುದು. ಇಲ್ಲಿ ಬಳಕೆಯಾಗುವ ದೇಸಿಯ ಹೂಗಳು, ಮರಗಳು, ಪೂರ್ಣಿಗಳು, ಸ್ಥಳಗಳು ಇವೆಲ್ಲಾ ತಮಿಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ.

ಪೋರುನರಾಟ್ಟಪ್ಪಡ್ಡೆ

ಮುಡತ್ತಾಮಕ್ಕಣ್ಣಿಯಾರ್ ಹಾಡಿರುವ ಈ ಹಾಡು ಕೂಡ ಮಾರ್ಗದರ್ಶನದ ಮಾದರಿಯದೇ ಆಗಿದೆ. ನಟ, ನಟಿ, ಸ್ತುತಿಪಾಠಕ, ಸ್ತುತಿಪಾಠಕಿ, ಸಂಗೀತವಾದ್ಯಗಳನ್ನು ನುಡಿಸುವ ಕಲಾವಿದರು ತಾವು ಪಡೆದ ಐಶ್ವರ್ಯವನ್ನು, ತಮ್ಮಂತೆ ಇರುವ ಬಡಕಲಾವಿದರು ಪಡೆಯಲು ಮಾರ್ಗದರ್ಶನ ಮಾಡುವ ಫಟನೆಗಳು ಕಂಡುಬರುತ್ತವೆ. ಮನುಷ್ಯ ಧರ್ಮವನ್ನು ಸಂಕೇತಿಸುವ ಈ ಕಾವ್ಯದ ವಿವಿಧ ಭಾಗಗಳು ದಾನವನ್ನು ಮುಖ್ಯವಾಗಿ ತಿಳಿಸುತ್ತವೆ. ತನ್ನಲ್ಲಿ ಇರುವುದನ್ನು ತನಗಿಂತ ಬಡವರಿಗೆ ದಾನಮಾಡುವ ಜ್ಞಾನದ ಗುಣವು ವಿಶೇಷವಾದುದು. ಈ ಹಾಡಿನಲ್ಲಿ ಪೋರುನನ್ ಎಂಬ ಕಲಾವಿದನು ಮಾರ್ಗತೋರುವ ಫಟನೆಗಳು ಕಂಡುಬರುತ್ತವೆ. ಧಾನ್ಯದ ಕಳವು, ಯುದ್ಧದ ಕಳವು, ಪರಣೆ ಕುರಿತು ಹಾಡುವುದಾಗಲಿ, ಯುದ್ಧದ ಗೆಲುವಾಗಲಿ ಹಾಡುವ ಕಲಾವಿದರಿದ್ದಾರೆ. ಪರಿಸರದೊಂದಿಗೆ ನಾಯಕನನ್ನೂ ಸಮೀಕರಿಸುವ, ನಾಯಕನ ಭಾಗವಾಗಿಯೇ ಹಲವಾರು ಸಮುದಾಯಗಳು ಅವರ ಕಸುಬುಗಳು ಉಲ್ಲೇಖಿತವಾಗುತ್ತಾ ಸಾಗುವ ಕ್ರಿಯೆಯು ನಾಡಿನ ವಿಶೇಷತೆಯನ್ನು ತಿಳಿಸುತ್ತವೆ. ಇದರ ನಾಯಕನಾದ ಕರಿಗಾಲ್ ಪೆರುವಳತ್ತಾನ್ ಎನ್ನುವ ಚೋಳರಾಜನ ವೀರಗುಣಗಳು ಇಲ್ಲಿ ಉಲ್ಲೇಖಿತವಾಗಿವೆ. ಒಬ್ಬರಾಜನು ಸಾಂಸ್ಕೃತಿಕವಾಗಿ ಪಸರಿಸುವ ವೈದಿಕಗಳು ಜನಪದರಲ್ಲಿ ವೀರಗುಣಗಳನ್ನು ಸಂಕೇತಿಸುತ್ತವೆ. ಕನ್ನಡ ಸಾಹಿತ್ಯದಲ್ಲಿಯೂ ಅತಿ ಹೆಚ್ಚು ಉಲ್ಲೇಖವಾಗಿರುವ ಚೋಳ ಅರಸ ಇತ್ತ. ಹರಿಹರನ ರಗಳಿಗಳಲ್ಲಿ ಇತನ ಉಲ್ಲೇಖಗಳು ಕಂಡುಬರುತ್ತವೆ. ಪತ್ತುಪಾಟ್ಟುವಿನ ಒಂಬತ್ತನೇ ಹಾಡು ‘ಪಟ್ಟಿನಪಾಲ್ಯ’ ನಲ್ಲಿಯೂ ಈತನ ವಿಶೇಷತೆಗಳು ವರ್ಣಿತವಾಗುತ್ತವೆ. ಈತನಿಗೆ ಕರಿಕಾಲ ಚೋಳನೆಂಬ ಹೆಸರು ಕನ್ನಡದಲ್ಲಿ ಉಲ್ಲೇಖಿತವಾದರೆ, ‘ತಿರುಮಾವಳವನ್’ ಎಂಬ ಹೆಸರು ತಮಿಳು ಸಾಹಿತ್ಯದಲ್ಲಿ ಮಟ್ಟಿನಿಂದ ಬಂದಿರುವ ಹೆಸರಾಗಿ “ಸಿಂಹ ಹೊತ್ತ ಆಸನದ ಮೇಲವನಂ, ತಿರುಮಾವಳವನೆಂದು

“ತಿಳಿಯನು” ಉಲ್ಲೇಖಿತವಾಗಿದೆ. ಇಂತಹ ರಾಜನು ಅಂದಿನ ಕವಿಗಳಿಗೆ, ಕಲಾವಿದರಿಗೆ ಬೇಡವೆನ್ನುವವನ್ನು ಬಹುಮಾನಗಳನ್ನು ನೀಡಿರುವ ಉಲ್ಲೇಖಗಳಿವೆ. ಕವಿ-ಕಲಾವಿದರೂ ಹೂಡ ರಾಜನನ್ನು ಅಷ್ಟೇ ಬಗೆಬಗೆಯ ವರ್ಣನೆಗಳಲ್ಲಿ ವರ್ಣಿಸಿದ್ದಾರೆ. ಈ ಹಾಡಿನಲ್ಲಿ ಕರಿಕಾಲನ ಕುರಿತು ಹೇಳುವ ಜೊತೆಗೆ, ಕಾವೇರಿಯ ವರ್ಣನೆ, ಅದರ ಸುತ್ತುವರಿದ ನಾಡಿನ ವಿಶೇಷತೆಯ ಉಲ್ಲೇಖಗಳಿವೆ.

“ಬರುವ ಸೋರೆಯಾಗಿಯೂ, ಆಭರಣವಾಗಿಯೂ ಬರುವ ನೀರು ಹೊಳೆದಲ್ಲಿ, ಹೋಟಿಯೊಳಗೂ ನುಸುಳಿಹೋಗುವಾಗ ನೀರಾಡುವ ಮಹಿಳೆಯರು ಖುಷಿಯಿಂದ ಮುಖಗಿ ಆಡವ ಸಮೃದ್ಧಿ. ಬಗ್ಗೆ ನಿಂತು ಕತ್ತಿಯ ಹರಿತವಾದ ಬಾಯಿಯಿಂದ ಭತ್ತವನ್ನು ಕಡೆದು, ಭತ್ತದ ಹುಲ್ಲಿನ ಕಟ್ಟನ್ನು ಬೆಟ್ಟದಂತೆ ರಾಶಿಮಾಡಿ, ಭತ್ತವನ್ನು ಹೊರೆಯಿಲ್ಲದೆ ಮೂಟಿಗೆ ತುಂಬಿ, ಸರಿಯಾಗಿ ಹೊಲಿಸಿದ ಮೂಟಿಗಳು ದಾರಿಯಲ್ಲಿ ನೆರೆದಿರುವವನ್ನು ಸಮೃದ್ಧಿಯನ್ನು ನೀಡುವ ಕಾವೇರಿ ನದಿಯನ್ನು ಕಾಪಾಡುವಂತೆ ನಾಡಿನ ಒಡೆಯ ಈ ನಾಯಕನು” ಈ ರೀತಿಯಲ್ಲಿ ಕರಿಗಾಲ್ ಪೆರುವಳತ್ತಾನ್ ರಾಜನನ್ನು ಬಣ್ಣಿಸುವಾಗ, ಒಬ್ಬ ರಾಜನ ಕೇರ್ತಿಯಿಂದು ಅಲ್ಲಿನ ಸಮೃದ್ಧಿ, ಕೃಷಿಯನ್ನು ಅವಲಂಬಿಸಿರುತ್ತದೆ ಎಂಬ ತೀವ್ರಾನಕ್ಕೆ ಬರಬಹುದು.

ಚಿರುಪಾಣಾಟ್ಟಪ್ಪಡ್ಡೆ/ಸಿರುಪಾಣಾಟ್ಟಪ್ಪಡ್ಡೆ

ಅಂದಿನ ಪಾಂಡ್ಯ, ಚೋಳ ವಂಶಗಳಲ್ಲಿ ಹುಟ್ಟಿದ ಅರಸರಿಗಿಂತಲೂ ದಾನಗುಣದಲ್ಲಿ ‘ಬಿಯರ್’ ಕುಡಿ ವಂಶದಲ್ಲಿ ಜನಿಸಿದ ನಲ್ಲಿಯಕ್ಕೂಡನ್ನು ಉರಿದ ಓಯ್ಯಾನಾಡು(ದಿಂಡಿವನಂ) ಉರಿನ ಅರಸ ನಲ್ಲಿಯಕ್ಕೂಡನ್ನು ಕುರಿತು ಈ ಹಾಡು ರಚಿಸಲ್ಪಟ್ಟಿದೆ. ಮಾವಿಲಂಗ್ಸ್ ಎಂಬುದು ಇವನ ರಾಜಧಾನಿ. ಇವನು ತನ್ನ ರಾಜ್ಯದಲ್ಲಿ ಪಂಡಿತರು, ಸ್ತುತಿಪಾಠಕರು, ನರ್ತಕರು, ನರ್ತಕಿಯರು, ಬಡವರು ಮೊದಲಾದ ಮನೋನೆಮೃದಿಯ ವರ್ಗಗಳಿಗೆ ಆಶ್ರಯ ಹಾಗೂ ದಾನಗಳನ್ನು ಅತ್ಯಂತ ಹೇರಳವಾಗಿ ನೀಡಿರುವ ಉಲ್ಲೇಖಗಳಿವೆ. ಈ ಹಾಡಿನ ಕವಿ ಸಿರುಪಾಣಾನ್ ಎಂಬವನು ತಾನು ಪಡೆದ ದಾನವನ್ನು ಉಳಿದವರಿಗೂ ಪಡೆಯಲು ಅನುಕೂಲವಾಗುವಂತೆ ಮಾರ್ಗ ತೋರುವ ಹಾಡಾಗಿ ರಚಿಸಿದ್ದಾನೆ.

ಈ ಹಾಡಿನಲ್ಲಿ ಅಂದಿನ ಸಾಂಸ್ಕೃತಿಕ ವೈಭವ, ಸ್ಥಿತಿ-ಗತಿಗಳು ಮೊದಲಾದ ವಿಚಾರಗಳನ್ನು ಕಾಣಬಹುದು. ಅಂದಿನ ನರ್ತಕಿಯರ ರೂಪಲಾವಣ್ಯಗಳ ವರ್ಣನೆ, ವಂಜಿ, ಮಧುರೈ ಎಂಬ ಉರುಗಳ ವರ್ಣನೆ, ಪೇಗನ್, ಪಾರಿ, ಕಾರಿ, ಆಯ್, ಆಧಿಕನ್, ನಲ್ಲಿ ಮೊದಲಾದ ದಾನಿಗಳ ಗುಣಗಳನ್ನು ಈ ಕಾವ್ಯದಲ್ಲಿ ವರ್ಣಿಸಲಾಗಿದೆ. ಈ ಹಾಡಿನಲ್ಲಿ ಸ್ತುತಿಪಾಠಕರ ಬಡತನದ ಜಿತ್ರಣವು ಅತ್ಯಂತ ಮನೋಜ್ಞವಾಗಿದೆ. “ಕಣ್ಣವೇ ತೆರೆಯದ ಬಾಗುವ ಕಿವಿಗಳ ಮರಿಗೆ ಹಾಲುಣಿಸುವ ಅಸಹಾಯಕವಾದ ಈದನಾಯಿಯು ಅಡುಗೆ ಮಾಡಿರದ ಬಲೆಯಲ್ಲಿ ಮಲಗಿ ಬೊಗಳುವ, ಮುರಿದು ಬೀಳುವ ತೊಲೆ, ಕುಸಿದು ಬೀಳಲಿರುವ ಹಳೆಯ ತೊಲೆ, ಹಸಿವಿನ ವೇದನೆಯೊಡನೆ ಬಳಲಿದ ಸಣ್ಣ ಸೊಂಟದ ಬಾಗಿದ ಬಳೆ ಅಣಿದ ಕೈಯ ತಮಟೆ ಹಿಡಿದವನ ಮಗಳು ಉಗುರಿನಿಂದ ಕಿತ್ತ ಹಸಿರಾದ ಸೊಪ್ಪನ್ನು ಉಪ್ಪಿಲ್ಲದೆ ಬೇಯಿಸಿರುವುದನ್ನು ಮೂರ್ವಿರು ಕಾಣದಂತೆ ನಾಚಿ ತಲೆ ಬಾಗಿಲ ಮುಚ್ಚಿ, ಬಡತನದಲ್ಲಿರುವ ಹಿರಿದಾದ ಬಂಧಬಾಂಧವರೊಡನೆ ಒಂದಾಗಿ ಉಣಿವು” ಈ ಗುಣವು ಬಡತನದ ಜಿತ್ರಣವನ್ನು ಅತ್ಯಂತ ಆಪ್ತವಾಗಿ ಜಿತ್ರಿಸುತ್ತದೆ. ಇಂತಹವರು ದಾನಕ್ಕೂ ಕೈಚಾಚುತ್ತಿರಲ್ಲಿ, ಅಂತವರನ್ನು ಗುರ್ತಿಸಿ, ದಾನಿಗಳಿಗೆ ಪರಿಚಯಿಸುವ ಕಾರ್ಯ ನಡೆಯುತ್ತಿತ್ತು.

ಪೆರುಮಾಣಾಟ್ಟಪ್ಪಡ್ಡೆ

ತಮಿಳಿನ ಆಸರಿಯವ್ವು ಭಂದಸ್ಸಿನಲ್ಲಿ ರಚಿತವಾಗಿರುವ ಈ ಹಾಡು ೧೧೦ಸಾಲುಗಳಿಂದ ಕೊಡಿದೆ. ಪೆರಿಂಪಾಣಾಟ್ಪುಡ್ಯೆ ಮತ್ತು ಪಟ್ಟಿನಪ್ಪಾಲ್ಯೆ ಈ ಎರಡೂ ಹಾಡುಗಳನ್ನು ರಚಿಸಿದವರು ಕಡಿಯಲೂರ್ ಉರುತ್ತಿರಂಗಣ್ಣನಾರ್ ಅವರು. ಈ ಕಾವ್ಯದ ವಿಶೇಷತೆಯು ತಮಿಳಿನ ಪ್ರಮುಖ ಅರಸರಾದ ಜೀರ್ನಾ, ಜೋಳ ಹಾಗು ಪಾಂಡ್ಯರಿಗಿಂತ ಮಿಗಿಲಾದ ರಾಜನಾದ ತೊಂಡೆಮಾನ್ ಇಳಂದಿರ್ಯೆಯನ್ ಎಂಬ ಅರಸನನ್ನು ಕುರಿತದ್ದು. “ಪೆರು ಅಂದರೆ ದೊಡ್ಡ ಅಥವಾ ಹಿರಿಯ ಎಂದು ಅಥ್ರ. ಪಾಣನ್ ಎಂದರೆ ಹಾಡುವವನು ಹಾಗೂ ನೃತ್ಯ ಮಾಡುವವನು. ‘ಪೆರುಪಾಣನ್’ ಅಂದರೆ ದೊಡ್ಡದಾದ ‘ಯಾಳ್’ ಎಂಬ ತಂತಿ ವಾದ್ಯವನ್ನು ಮೀಟಿ, ಹಾಡಿ ನೃತ್ಯ ಮಾಡುವ ಸ್ತುತಿಪಾಠಕ. ಈ ರೀತಿಯ ಸ್ತುತಿಪಾಠಕರು ತಮ್ಮ ಮೋಷಕರಿಂದ ಪಡೆದ ಬಹುಮಾನವನ್ನು ಇನ್ನೊಬ್ಬ ಸ್ತುತಿಪಾಠಕನು ಪಡೆಯಲು ತೋರಿಸುವ ಮಾರ್ಗ ಎಂಬ ಅಥ್ರದಲ್ಲಿ ‘ಪೆರು ಪಾಣಾಟ್ಪುಡ್ಯೆ’ ಎಂದು ಹೇಳಲಾಗಿದೆ.”(ಪತ್ತಪಾಟ್ಪು)

ಇಲ್ಲಿ ‘ಯಾಳ್’ ಎಂಬ ತಂತಿ ವಾದ್ಯವನ್ನು ಪರಿಚಯಿಸುತ್ತಾರೆ. ಪಟ್ಟಿನಪಾಲ್ಯೆ ಹಾಡಿನ ಮಾದರಿಯಲ್ಲಿರುವ ಈ ಹಾಡಿನಲ್ಲಿ ಸ್ತುತಿಪಾಠಕರು, ಅವರು ಬಳಸುವ ಯಾಳ್ ವಾದ್ಯ, ತೊಂಡೆಮಾನ ರಾಜನ ಕುರಿತು ಅವನ ಹಿರಿಯೆ, ಆಳ್ಳಿಕೆಯ ರೀತಿಯು ಹೀರಿಕೆಯಂತಿದೆ. ಉಪ್ಪುಮಾರುವವರು, ಅವರ ಬಂಡಿ, ಆ ಬಂಡಿಯನ್ನು ಓಡಿಸುವ ಹೆಂಗಸರು, ವಾಣಿಜ್ಯ ಬೆಳೆಗಳಾದ ಮೆಣಸುಗಳನ್ನು ಹೊರಲು ಇರುವ ಕತ್ತಿಗಳ ಗುಂಪು, ಬೇಡ ಸಮುದಾಯ ಅದರ ಹೆಂಗಸರು, ಅವರ ಕಾರ್ಯ, ಅವರ ಸತ್ಯಾರ್ಥಕ್ರಮ, ಬೇಟೆಯಾಡುವ ಕ್ರಮ, ಮೊಲದ ಬೇಟೆ, ವಾಸದ ಸ್ಥಳ ಮೊದಲಾದವು ಕಾವ್ಯದಲ್ಲಿ ವರ್ಣಿತವಾಗಿವೆ.

ಇದರಲ್ಲಿ ಶೂರರ ವರ್ಣನೆ ವಿಶೇಷವಾಗಿ ಕಂಡುಬರುತ್ತದೆ. “ಆನೆ ಬಂದು ತಾಕಿದರೂ, ಹಾವು ಮೈಮೇಲೆ ಹರಿದರೂ ಹೆದರದ, ನೀಲಿ ಬಣ್ಣದ ಆಕಾಶದಲ್ಲಿ ಗುಡುಗು ಸಿಡಿಲು ಬಡಿದರೂ ಅಂಜದ ಶೂರತನದಿಂದ ಬಾಳುವ ನಡುಗುವ ಶೂರರು ಇರುವರು. ಬಲದಿಂದ ಪಡೆದ ತಿನಿಸು ಹಾಗೂ ಖಿಡ್ವವನ್ನೇ ಜೀವನದ ಕುಲ ಕಸುಬು ಎಂದು ನಂಬಿರುವ ಗಂಡು ಹುಲಿಯ ಕಿರುನಾಡಿನ ಯುವಕರು ಇರುವರು.” ಎಂದು ಬೇಡರ ಯುವಕರ ಧೀರತನವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇದೊಂದು ತಮಿಳಿನ ಮೊದಲ ಜನಪದ ಶೈಧ ಕಾವ್ಯವನ್ನಲು ಇದಕ್ಕಿಂತ ಉದಾಹರಣೆಗಳು ದೊರಕಲಾರವು. ಈ ಕಾವ್ಯದಲ್ಲಿ ಕುರುಬರು ಅವರ ಕಾರ್ಯ, ಗೊಲ್ಲರು - ಅವರ ಸ್ವಭಾವ, ವಾಸಿಸುವ ಸ್ಥಳ, ಕರ್ಮಾರರು, ಬೆಸ್ತುರು ಮೊದಲಾದ ಕುಲಕಸುಬಿನ ಜಾತಿಗಳು ಅವರ ಸಾಮಾಜಿಕ ಹೊಂದಿಕೆ, ಕಾರ್ಯಗಳೊಂದಿಗೆ ತಮಿಳಿನ ದ್ರಾವಿಡತನವನ್ನು ಕಾವ್ಯದಲ್ಲಿ ತಂದಿರುವುದು ವಿಶೇಷ. ಈ ಹಾಡಿನಲ್ಲಿ ಪ್ರಮುಖವಾಗಿ ಮಕ್ಕಳ ಆಟ, ನೀರಿನಾಟವಾಡುವ ಹೆಂಗಸರು, ಆಭರಣ ತೊಟ್ಟ ಹೆಂಗಳಿಯರು ಮೊದಲಾದಂತೆ ಆನಂದದ ಭಾಗಗಳೇ ಇಲ್ಲಿ ಜಾಸ್ತಿ ಉಲ್ಲೇಖಿಸಾಗಿವೆ. ಕರಿದಿರಿದಾಗಿ ಎಲ್ಲದರಲ್ಲೂ ಸಮಾನವಾಗಿ ಆನಂದಕಾಣಿವ ಈ ಗುಣವು ಜನಪದದಲ್ಲಿ ಮಾತ್ರವೇನ್ನಾಬಹುದು. ತೆಂಗು ತೋಟಿನ ಉಲ್ಲೇಖಿದ ಜೊತೆಗೆ ಹಲಸು ಹಣ್ಣು, ಬಾಳೆಹಣ್ಣು, ಬಲಿತ ಕೆಸುಗೆಡ್ಡೆ ಮೊದಲಾದಂತೆ ಇಲ್ಲಿ ರೈತರ ಬಂಟಿ ಮನೆಯ ಸವಿರುಚಿಯನ್ನು ಉಲ್ಲೇಖಿಸುತ್ತಾರೆ.

ಮುಲ್ಲೆಪಾಟ್ಪು

ಹಾಡಿನ ವರ್ಣನೆಯನ್ನು ಅಲ್ಲಿನ ಜನರ್ವಿವನದ ಜೊತೆಯಲ್ಲಿ ವರ್ಣಿಸುವ ಈ ಹಾಡು ನಾಯಕ-ನಾಯಕಿಯರ ದಾಂಪತ್ಯದ ಜೀವನವನ್ನು ಹೆಸರಿಲ್ಲದ ವರ್ಣಸಿದೆ. ಇಲ್ಲಿ ವರ್ಷದ ಆರು ಕಾಲಗಳನ್ನು ಉಲ್ಲೇಖಿಸುತ್ತಾ ಬದುಕಿನ ವಿವಿಧ ಆಯಾಮಗಳನ್ನು ವಿಸ್ತರಿಸಿ ಹೇಳಲಾಗಿದೆ. ಸಂಗಂ ಸಾಹಿತ್ಯವು ಕಾಲ ಹಾಗೂ ಕ್ರಿಯೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಮನುಷ್ಯನು ಅವುಗಳನ್ನು ಹೇಗೆ ತನ್ನ ಸುಖಗಳಿಗೆ ನಿಯಮಿಸಿಕೊಳ್ಳಬಲ್ಲನೆಂದು ತಿಳಿಸುತ್ತದೆ. ಕಾರ್ಗಾಲಂ(ಮಳೆಗಾಲ), ಹೊದಿರ್ ಕಾಲಂ(ಚಳೆಗಾಲ), ಮುನ್

ಪನಿ(ಮುಂಜಾನೆ ಮಂಜು ಸುರಿಸುವ ಕಾಲ, ಹಿನ್ನ ಪನಿ(ಮುಷಂಜೆ ಇಬ್ಬನಿ ಸುರಿವ ಕಾಲ)ಇಳವೇನಿಲ್‌ (ಇಳಬಿಸಿಲುಗಾಲ), ಮುದವೇನಿಲ್‌(ಕಡುಬಿಸಿಲು ಕಾಲ) – ಈ ಕಾಲಗಳ ಸೂಕ್ಷ್ಮತೆಯಲ್ಲಿ ಪ್ರಕೃತಿಯೊಂದಿಗಿನ ಮುನುಷ್ಯ ಸಂಬಂಧವೂ, ಕವಿಯ ಕವಿಸಮಯವೂ ವಿಶೇಷವಾಗಿ ಅಭಿವೃದ್ಧವಾಗಿದೆ. ಎರಡು ತಿಂಗಳಿಗೊಮ್ಮೆ ಇವುಗಳನ್ನು ವಿಸ್ತರಿಸುವಾಗ ಆರು ಭಾಗಗಳು ಹಾಡಿನ ಅನನ್ಯತೆಯನ್ನು ರೂಪಿಸುತ್ತವೆ. ಅಷ್ಟೇ ಅಲ್ಲದೇ ಒಂದು ದಿನವನ್ನು ಕೂಡ ಆರು ಭಾಗಗಳಾಗಿ ವಿಂಗಡಿಸುವ ಸಮಯೋನ್ನೇಶಗುಣವನ್ನು ಕಾಣಬಹುದು. ವ್ಯೇಕಣ್ಣ(ಮುಂಜಾನೆ), ವಿಡಿಯಲ್‌ (ಬೆಳಗ್ಗೆ), ನಣ್ಣ ಪಗಲ್‌ (ಮಧ್ಯಾಹ್ನ), ಅಂಥಿಮೊಳುದು(ಸಾಯಂಕಾಲ), ಇರಪು (ರಾತ್ರಿ), ನಡುಇರಮ(ನಡುಜಾವ) ದ್ರಾವಿಡ ಭಾಷೆಯಲ್ಲೇ ಬದುಕನ್ನು ವಿಸ್ತರಿಸಿ ನೋಡುವ ಗುಣ ಮತ್ತು ಸಾಹಿತ್ಯ ಕಂಡುಬರುವುದು ತಮಿಳು ಮತ್ತು ಮಲಯಾಳಂನಲ್ಲಿ ಕಾಣಬಹುದು. ಇವೆಲ್ಲಾ ಆ ಅಂಶಗಳ ಮೂಲಚೇರುಗಳಾಗಿಯೇ ಸ್ವೀಕರಿಸಬಹುದು.

೧೦೨ ಸಾಲುಗಳಿರುವ ಈ ಹಾಡು ಅತ್ಯಂತ ಕಿರುದಾದುದು. ಪ್ರಕೃತಿಯ ವರ್ಣನೆಗೆ ಮೀಸಲಾದ ಇಲ್ಲಿನ ವಿಚಾರಗಳು ಮೋಡಗಳ ವರ್ಣನೆ, ಆನೆಗಳ ಆಹಾರ, ಕೃಷಿ ಸುರಿತು ಭೂತದ ತನೆ, ಸೋಂಪಾದ ಸೋಪಿನ ವರ್ಣನೆ ಇವುಗಳ ಜೊತೆಗೆ ಯುದ್ಧಕ್ಕೆ ಹೊರಡುವ ಏರಿಗೆ ಹೆಂಗಳೆಯರು ಶುಭಶಕುನವಾಡಿ ಕಳಿಸುವ ಪದ್ಧತಿಯ ಜಿತ್ತುಣಿವಿದೆ. ಅರಸನ ಬಳಿ ಸಮಯದ ಅಳತೆಯನ್ನು ಲೆಕ್ಕೆ ಹಾಕುವ ಜನಗಳೇ ಇರುತ್ತಿದ್ದರು ಎಂಬ ಉಲ್ಲೇಖವು ಅಂದಿನ ರಾಜ್ಯದ ಆಡಳಿತ ಕ್ರಮದ ವಿಭಿನ್ನತೆಗಳನ್ನು ಅರಿಯಬಹುದು. ಸೇನಾ ಶಿಬಿರ ಸುರಿತು ಅರಸನು ದುಃಖಿಸುವ ಸನ್ನಿಹಿತ ಅತ್ಯಂತ ಮನೋಜ್ಞವಾಗಿದೆ. ಯುದ್ಧವೆಂದರೆ ವಿಜಯವೆನ್ನುವುದಕ್ಕಿಂತ ಅಲ್ಲಿನ ನೋವುಗಳ ಸುರಿತು ಆಲೋಚನೆ ಎಂಬ ವಿಚಾರವು ಇಲ್ಲಿ ಕಂಡುಬರುತ್ತದೆ.

ಮಧುರ್ಯೈಕ್ಷಾಂಜಿ

ಅಲೋಖಿಕ ಬದುಕಿನ ಸನ್ನುಡತೆಯನ್ನು ತಿಳಿಸುವ ಮಧುರ್ಯೈಕ್ಷಾಂಜಿ ಹಾಡು ೨೮೨ ಸಾಲುಗಳ ಮೂಲಕ ಪತ್ತುಪಾಟ್ಟುವಿನ್ನಲ್ಲಿ ಅತ್ಯಂತ ದೀರ್ಘವಾದುದು. ಈ ಹಾಡು ಮಾಂಗುಡಿ ಮರುದನಾರ್ ರಚಿಸಿದ್ದಾರೆ. ಇದು ‘ಆಸಿರಿಯಪ್ಪಾ’ ಭಂದಸ್ಸಿನಲ್ಲಿದೆ. ಪಾಂಡ್ಯ ವಂಶದ ನೆಡುಂಜೆಳಿಯ ರಾಜನು ಈ ಹಾಡಿನ ನಾಯಕ. ಇವನಿಗೆ ಬದುಕಿನ ಆಶಾಶ್ವತತೆಯನ್ನು ತಿಳಿಸುವುದೇ ಇದರ ಉದ್ದೇಶವಾಗಿ ಕಾಣುತ್ತದೆ. ಈ ದೇಶದ ಸ್ವೇಸರ್ವಿಕ್ ಹಿರಿಮೆಯನ್ನು ಹಾಡಿನ ಸನ್ನಿಹಿತಗಳಿಗೆ ಅನುಗುಣವಾಗಿ ರೂಪಿಸಿದ್ದಾರೆ. ಸುರಿಂಜಿ, ಮುಲ್ಲೆ, ಪಾಲ್ಕೆ, ಮರುದಂ, ನೆಯ್ಯಿಲ್ ಎಂಬ ಐದು ಜಿವನಕ್ರಮಗಳನ್ನು (ತಿಣ್ಣೆ) ಅಭಿವೃದ್ಧಿಯ ಹಿನ್ನಲೆಯಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಈ ಹಾಡಿನ ಜೊತೆಗೆ ಪಟ್ಟನಪಾಲ್ಕೆನಲ್ಲಿ ಕೂಡ ಈ ದ್ವಾಜಗಳ ಬಳಕೆ ವಿಶೇಷವಾಗಿ ಕಾಣಬಹುದು. ಸಂಕೇತವಾಗಿ, ಪ್ರಚಾರದ ಸಾಧನವಾಗಿ ಇವರ ಅನುಸರಣೆಯ ಕ್ರಮ ಅರ್ಥಮಾಣವಾದುದು. ‘ದ್ವಾಜಗಳೊಡನ್ ಮೀನು ಗುರುತಿನ ದ್ವಾಜವು ಹೆಮ್ಮೆಲೆಯ ಅಭಿಯಂತೆ ನೆಲಸಿ ಹಾರಾಡಲು’ ಎನ್ನುತ್ತಾರೆ. ಪಾಂಡ್ಯರಾಜರ ಈ ದ್ವಾಜಗಳು ದೊಡ್ಡಮಲೆಯಲ್ಲಿನ ಜಲಪಾಠದಂತೆ ಹಾರಾಡುತ್ತಿದ್ದವು ಎಂಬ ವಿಶೇಷಣಗಳು ಅಂದಿನ ರಾಜ್ಯ ಶ್ರೇಷ್ಠತೆಯನ್ನು ಬಿಂಬಿಸುತ್ತವೆ.

ಮಧುರ್ಯೈಕ್ಷಾಂಜಿಯಲ್ಲಿ ನ್ಯಾಯಾಡಳಿತ ಸುರಿತು ಉಲ್ಲೇಖಿಸಿರುವುದು ವಿಶೇಷ. ನ್ಯಾಯಾಲಯವನ್ನು ಧರ್ಮದ ಹಾದಿಯಲ್ಲಿ ನ್ಯಾಯ ನೀಡುವ ಸಭೆ ‘ಅಱಂ ಕೂಸು ಅವೈಯಂ’ ಎಂದು ಕರೆಯುತ್ತಿದ್ದರು. ಆ ಸುರಿತ ಸಾಲುಗಳು ವಿಶೇಷವಾದವು.

‘ಭಯವನು ಶೋಕವನು ಆಸೆಯನು ನೀಗಿಸಿ

ದ್ವೇಷವನು, ಶ್ರೀಮಿಯನು ತೋರಿಸದೆ ಕಾಪಾಡಿ

ತಕ್ಷದಿಯ ಮುಳ್ಳಿನಂತೆ ಶುಭತ್ವವನು ಏರದಿಂದ

ಸನ್ನಡತೆಯವರು ಧರ್ಮವನೊರೆವ ನ್ಯಾಯಾಲಯವೂ' (೪೮-೪೯)

ಸರಿಸಮಾನವಾದ ಧರ್ಮ ನ್ಯಾಯವು ಕಂಡು ಬರುವ ಮಾದರಿಗಳನ್ನು ಇಂದಿಗೂ ಉದಾಹರಣೆಗಳಾಗಿ ಬಳಸಿಕೊಳ್ಳಬಹುದು. ಮಹಾಭಾರತದ ಕೆಲವು ಘಟನೆಗಳು ಇಲ್ಲಿಯೂ ಉಲ್ಲೇಖವಾಗುವುದನ್ನು ಗಮನಿಸಿದರೆ ಆಡಳಿತ, ಸೇನೆ, ನ್ಯಾಯ ಮೊದಲಾದ ವಿಚಾರಗಳು ನಮ್ಮ ಕ್ರಿಸ್ತಮಾರ್ಗದಿಂದಲೂ ಬಹುತ್ವದ ಜೊತೆಗೆ ಧೀಮಂತ ಚರಿತ್ರೆಯ ಹಿನ್ನಲೆಯಲ್ಲಿ ಮೂಡಿರುವುದನ್ನು ಕಾಣಬಹುದು. ಪಾಂಡ್ಯನ್ನರು ಆನೆ, ಕುದುರೆ, ರಥ, ಪದಾತಿ ಎಂಬ ನಾಲ್ಕುಬಗೆಯ ಸೇನೆಯನ್ನು ಹೊಂದಿದ್ದರು. ಅಂದು ಮುದಿಪುಳಿ ಮಂಡಲವಾದ 'ನಾವಲಂತಿಷ್ಟ' ಎಂಬ ಹೆಸರಿನ ತಮಿಳುನಾಡನ್ನು ಪೂರ್ತಿಗೆ ಗೆದ್ದು ತನ್ನ ಅಧಿನಕ್ಷೇತ್ರದ ಪರಾಕ್ರಮವನ್ನು ಈ ಹಾಡಿನಲ್ಲಿ ವರ್ಣಿಸಲಾಗಿದೆ. ರಾಜನ ಪರಾಕ್ರಮದ ವರ್ಣನೆಯ ಜೊತೆಯಲ್ಲಿಯೇ ರಾಜ್ಯದ ವಿವಿಧ ಸುಖಗಳೂ ಕೂಡ ಜೊತೆಯಲ್ಲಿಯೇ ಉಲ್ಲೇಖಿತವಾಗುತ್ತವೆ.

ನೆಡುನಲ್ಲಾವಾಡ್ಯೆ

ಇದೊಂದು ವಿರಹಗೀತೆ. ನೆಡುನಲ್ಲಾವಾಡ್ಯೆ ಎಂದರೆ ಸುದೀರ್ಘಕಾಲದ ಒಳ್ಳೆಯ ಬಡಗು ಗಾಳಿ ಎಂದರ್ಥ ಬರುತ್ತದೆ. ವಾಡ್ಯೆ ಎಂದರೆ ಬಡಗುಗಾಳಿ ಎಂದರ್ಥ. ನಾಯಕನನ್ನು ಅಗಲಿದ ನಾಯಕಿಯು ಒಂದು ದಿನವನ್ನೇ ಒಂದು ಯುಗದಂತೆ ಕಳೆಯುವ ಅವಳ ನೆಲೆಯು ಸುದೀರ್ಘ ಬಡಗುಗಾಳಿಯಾಗಿ ಕಂಡುಬರುತ್ತದೆ. ವಿರಹವಿರುವುದು ನಾಯಕಿಗೆ, ಅದರ ಅನುಭವವು ಓದುಗರಿಗೆ ಎಂಬಂತೆ ಈ ಹಾಡು ಮೂಡಿಬಂದಿದೆ. ವೇಣ್ಣಿ ಭಂದಸ್ಸಿನ ಈ ಹಾಡು ಬಡಗು ಗಾಳಿಯ ಕಾಲದ ಸೇನಾತಿಬಿರ ಎನ್ನುವ ಸನ್ನಿಹಿತದಂತೆ 'ನಕ್ಕಿರನಾರ್' ಅವರು ತಮಿಳನ ಶಾಸ್ತ್ರೀಯ ಭಾಷೆಯಲ್ಲಿ ಜನಪದೀಯ ಪಠ್ಯವನ್ನು ರಚಿಸಿದ್ದಾರೆ. ಱೆಲಸಾಲಿನ ಈ ಹಾಡು ಪ್ರಕೃತಿಯ ವಿಸ್ತೃಯಗಳಲ್ಲಿ ಜಳಿಗಾಲದ ಪೂರ್ವ ಹಾಗೂ ಉತ್ತರದ ಸನ್ನಿಹಿತಗಳನ್ನು ಜಿತ್ತಿಸುತ್ತದೆ.

ಮುಳೆಗಾಲ, ಗೋಪಾಲಕರ ನೆಲೆಗಳು, ಪ್ರಾಣಿಗಳ ನೆಲೆಗಳು, ಶರತ್ ಮತ್ತುವಿನ ಸಂಭವಗಳು ಮೊದಲಾದಂತೆ ಪ್ರಕೃತಿಯನ್ನು ಚರ್ಚಿಸಿದರೆ, ಅದೇ ಹಾಡು ನಗರದ ವರ್ಣನೆಗೂ ಕೊಂಡಿಯಾಗುತ್ತದೆ. ಕಲಿಯದ ನಗರದ ಸದ್ಗಢ ಜನರು ದುಂಬಿಗಳು ಮುತ್ತುವ ಹೆಂಡವನ್ನು ಕುಡಿಯುತ್ತಾರೆ. ಸಂಜೀಯ ಸಮಯದ ಮಹಿಳೆಯರ ಶ್ರೀಮಂತವಾದ ಪೂಜೆಗಳು ಉಲ್ಲೇಖಿಸುತ್ತಾ, ಹಾಡಿನ ವರಿಳಿತದಲ್ಲಿ ಬಡವ, ಶ್ರೀಮಂತ, ಬಲಶಾಲಿ, ಸೋಮಾರಿ, ಅಂದವಾದ, ನಿಕ್ಷೇಪವಾದ ಪ್ರಕೃತಿ, ಭವ್ಯವಾದ, ಶ್ರಮದಾಯಕವಾದ ಕೆಲಸಗಳು, ಕಾರ್ಮಿಕರು ಎಲ್ಲರೂ ಜೊತೆ ಜೊತೆಯಲ್ಲಿಯೇ ಸಾಗುವ ಹಾಡಿನ ಕ್ರಮದಲ್ಲಿ ಅಂದಿನ ಸಾಮರಸ್ಯ ಚಿಂತನೆಗಳನ್ನು ಕಾಣಬಹುದು.

ಕುಟುಂಬಿಪ್ಪಾಟ್ಟು

ನಿಸರ್ಗವನ್ನು ಮನುಷ್ಯ ಸ್ವಭಾವದಂತೆ ವರ್ಣಿಸುವ ಕ್ರಮವೇ ಆಂತರಿಕ ಪ್ರಭೇದ. ಕುಟುಂಬಿಪ್ಪಾಟ್ಟು ಈ ಆಂತರಿಕ ಕ್ರಮದಲ್ಲಿ ರಚಿತವಾಗಿದೆ ಎನ್ನುತ್ತಾರೆ, ಆದರೆ ಬಾಹ್ಯ(ತಿಣ್ಯ)ಕ್ರಮಕ್ಕೂ ಚಾಚಿಕೊಳ್ಳುವುದು ಸಹಜವಾಗಿ ಗುರ್ತಿಸಬಹುದು. ಲಿಂಗ ಸಾಲುಗಳನ್ನು ಒಳಗೊಂಡ ಈ ಹಾಡನ್ನು ಕಂಪಿಲ್ರೋ ಎಂಬ ಶ್ರೇಷ್ಠ ಕವಿ ರಚಿಸಿದ್ದಾರೆ. ಈ ಹಾಡು ಪೆರುಂಕುಟುಂಬಿ ಎಂಬ ಹೆಸರಿನಿಂದಲೂ ಪ್ರಸಿದ್ಧಿಪಡೆದಿದೆ.

ತಮ್ಮೊ ಅಜೆವುಣುತ್ತೋ ತಮ್ಮಿಳು ತಿಳಿಸುವಿಕೆ ಎಂಬ ಪ್ರಮುಖ ಉದ್ದೇಶವೊಂದಿದ ಈ ಹಾಡು, ತಮ್ಮಿಳು ಭಾಷೆ ಬರದಿರುವ ಉತ್ತರದ ಕಡೆಯ ರಾಜ ಬೃಹದತ್ತನಿಗೆ ತಮ್ಮಿಳು ತಿಲಿಸುವ ಸಲುವಾಗಿ ಈ ಹಾಡು ರಚಿಸಲಾಯಿತು. ತಮ್ಮಿಳು ನಾಡಿನ ಭಾಷೆ, ಸಂಸ್ಕೃತಿ, ನಡತೆ, ಆಚಾರ-ವಿಚಾರ, ನಾಗರೀಕತೆ ಮೊದಲಾದಂತೆ ಸಕಲ ಸಂಗತಿಗಳು ಈ ಹಾಡಿನಲ್ಲಿ ಉಲ್ಲೇಖಿತವಾಗಿವೆ. ಈ ವಿಚಾರಗಳ ಜೊತೆಯಲ್ಲಿಯೇ ನಾಯಕ ನಾಯಕಿಯ ಪ್ರೇಮ ಚಿಂತನೆಗಳು ಮುಖ್ಯವಾಗಿವೆ. ಹಾಡು ಪ್ರಾರಂಭವಾಗುವುದೇ ನಾಯಕಿಯ ಗೇಳತಿಯ ನಾಯಕಿಯ ತಾಯಿಗೆ ಪ್ರೇಮಬಹಿರಂಗ ಮಾಡುವ ವಿಚಾರದಿಂದ ಕಾಣಬಹುದು. ರಹಸ್ಯವಿವಾಹ, ಅದರ ಬಹಿರಂಗವು ಮುಖ್ಯವಾಗಿ ತಿಳಿಸುತ್ತಾ ಮನುಷ್ಯನ ಮಾನಸಿಕ ವಿಶ್ವಾಸಗಳ ಬಹಿರಂಗ ಮತ್ತು ಅರ್ಥಪೂರ್ವಾತ್ಮಕ ವಿಚಾರಗಳು ಇಲ್ಲಿ ಸ್ಪಷ್ಟವಾಗಿವೆ. ಈ ಹಾಡಿನಲ್ಲಿ ಇಂ ಬಗೆಯ ಹೂಗಳು ಉಲ್ಲೇಖಿತವಾಗಿವೆ. ಇನ್ನೇ ಸಾಲಿನಿಂದ ಇನ್ನೇ ಸಾಲಿನವರೆಗೂ ಹೂಗಳ ಹೆಸರುಗಳು ಶೃಂಗಾರದ ಸಂಕೇತವಾಗಿ ಉಲ್ಲೇಖಿತವಾಗಿವೆ. ಹರಿಹರನ ಮಷ್ಟ ರಗಳೆಯನ್ನು ನೆನಪಿಸುತ್ತದೆ. ನಲ್ಲಿ-ನಲ್ಲಿಯರ ಭೇಟಿ, ಸಮಾಗಮ, ವಿರಹ ಮೊದಲಾದಂತೆ ಶೃಂಗಾರ-ವಿರಹ ಸಾರವಾಗಿ ಕಂಡುಬರುವ ಈ ಹಾಡು ವಿಭಿನ್ನ ಬಗೆಯದು.

ಪಟ್ಟಿನಪ್ಪಾಲ್ಯ

ಪಟ್ಟಿನ ಹಾಳು ಎಂದು ಕರೆಯಬಹುದಾದ ಈ ಹಾಡು ಹಾಳಾದ ವಿಚಾರಗಳಿಗಿಂತ, ಪಟ್ಟಿನದ ವಿಶೇಷತೆಗಳು ಇಲ್ಲಿ ಮುಖ್ಯವಾಗಿ ಗಮನಿಸಬಹುದು. ಕಾವೇರಿ ಪಟ್ಟಿನದ ಹಿರಿಮಯು ಇಲ್ಲಿ ಕಂಡುಬರುತ್ತದೆ. ಇದನ್ನು ಕಡಿಯಲೂರ್ ಉರುತ್ತಿರ್ಜ್ಞಾನಾರ್ ಎಂಬ ಕವಿ ರಚಿಸಿದ್ದಾನೆ(ಹಾಡಿದ್ದಾನೆ) ಎಂಬ ಉಲ್ಲೇಖಿಗಳಿವೆ. ಈ ಕೃತಿಯಲ್ಲಿ ಉಲ್ಲೇಖಿವಾಗುವ ಕರಿಕಾಲ ಜೋಳನು ಈ ಕವಿಗೆ ಹದಿನಾರು ನೂರು ಸಾವಿರ ಹೊನ್ನುಗಳನ್ನು ಕಾಣಿಕೆಯಾಗಿ ನೀಡಿರುವನು ಎಂಬ ಅಭಿಪ್ರಾಯವೂ ಇದೆ. ಇವನನ್ನು ತಿರುಮಾವಳವನ್ ಎಂಬ ಹೆಸರಿಂದಲೂ ಕರೆಯುತ್ತಿದ್ದರು ಎನ್ನಲಾಗಿದೆ. ಈ ರಾಜನ ಕಾಲವು ಕ್ರಿಶ್ಚಿಣಿ ಎರಡನೇ ಶತಮಾನವೆಂದು ಕರೆಯುವಲ್ಲಿ ಹಲವು ಸಂದೇಹಗಳು ಸೃಷ್ಟಿಗೊಳ್ಳುತ್ತವೆ. ಇನ್ನೇ ಶತಮಾನದಲ್ಲಿ ಕಂಡುಬರುವ ಪೆರಿಯ ಮರಾಣದ ಪ್ರಭಾವವಿರುವ ಕನ್ನಡದ ಹರಿಹರನ ಕಾವ್ಯಗಳಿಲ್ಲೂ ಈ ಕರಿಕಾಲ ಜೋಳನ ವರ್ಣನೆ ಇರುವುದು ಶೈವ ಪರಂಪರೆಯ ಸಂಕೇತವೋ, ರಾಜನ ಕುರಿತು ಕಾಲದ ವ್ಯಾತ್ಯಾಸವೋ ತಿಳಿಯದು. ಬಹಳ ವಿದ್ವಾಂಸರು ತಮ್ಮ ತಮ್ಮ ಅಧ್ಯಯನದಂತೆ ರಾಜ ಹಾಗೂ ಕಾವ್ಯದ ಕಾಲವನ್ನು ಸೂಚಿಸಿದ್ದಾರೆ. ಆದರೆ ಸಂಗಂ ಕಾಲದ ತೀರ್ಮಾನ ಸೂಚಿಸಿರುವ ಶಂಕರಪ್ಪ ಶೋರಣಿಗಲ್ಲೂ ಅವರು ಪತ್ತಪಾಟ್ಟಿಗಳು ಸಂಗಂ ಸಾಹಿತ್ಯಕ್ಕೆ ಸೇರದೆ ಅದರಂತೆಯೇ ಇರುವ ಹಾಡುಗಳು ಎಂದಿದ್ದಾರೆ.(ಹಳಗನ್ನಡ-ಸಂಗಂ ತಮ್ಮೊ ಮತ್ತು ಸಂಗಂ ಕಾಲದ ತೀರ್ಮಾನ) ರಾಜನ ಕುರಿತು ಹಲವು ವಾಗ್ವಾದಗಳಿದ್ದರೂ, ಕಾವ್ಯ ಕುರಿತು ಭಿನ್ನ ಅಭಿಪ್ರಾಯಗಳಿದ್ದರೂ, ಪಟ್ಟಿನಪ್ಪಾಲ್ಯನಂತಹ ಖಂಡಕಾವ್ಯವು ಮುಖ್ಯವಾಗುವುದು ಪ್ರಾಕೃತಿಕ ವಿಶೇಷಣೆಯಿಂದ ಎನಿಸುತ್ತದೆ. ಇದನ್ನು ಅಗಂ ಜೀವನಕ್ರಮಕ್ಕೆ ಸೇರಿಸಿದರೂ, ಇಲ್ಲಿ ಅದರ ವಿಚಾರದಂತೆ ಆಂತರಿಕ ವಿಚಾರಗಳು ಕಡಿಮೆ. ಮರಂ ವಿಚಾರಗಳು ಇದ್ದರೂ ಹೆಚ್ಚಾಗಿ ಪ್ರಭಾವಿಸಿಲ್ಲ.

ಕಾವೇರಿ ಪಟ್ಟಿನದ ಸುತ್ತಣ ಪರಿಸರದ ಜನರ ಜೀವನ ಕ್ರಮವನ್ನು ಉಲ್ಲೇಖಿಸುವ ಈ ಹಾಡು ಕಾವೇರಿ ನದಿಯನ್ನು ನೆನಪಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದರಂತೆ ಶಂಗಂ ಕವಿಗಳು ಕಾವೇರಿ ನದಿಯನ್ನು ಹಲವು ಕಡೆಗಳಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಷ.ಶೆಟ್ಟರ್ ಅವರ ಉಲ್ಲೇಖಿವನ್ನು ಇಲ್ಲಿ ಉಲ್ಲೇಖಿಸಬಹುದು.

“ಕಾವೇರಿ ಪರಿಸರದಲ್ಲಿ ಪಟ್ಟಣಗಳನ್ನು ಕಟ್ಟಿ ಆಳಿದ ಶಂಗಂ ಅರಸರು ಮತ್ತು ನಿರಾಸಿಗಳು ಈ ನದಿಯನ್ನು ‘ಕಾವಿರಿ’ ಎಂದು ಗುರುತಿಸಿ, ಅದರೊಡನೆ ತಮಗಿದ್ದ ಭಾವನಾತ್ಮಕ ಹಾಗೂ ಭೌಗೋಳಿಕ ಸಂಬಂಧವನ್ನು ಘೋಷಿಸಿಕೊಂಡಿರುವರು. ಇವುಗಳಲ್ಲಿ ಕನಿಷ್ಠ ನಾಲ್ಕು ವರ್ಗಗಳನ್ನು ಗುರುತಿಸಬಹುದಾಗಿದ್ದು, ಅವು ಇಂತಿವೆ:

೧. ‘ತಮೀಳಗಂ’ವನ್ನು ಹಂಚಿಕೊಂಡು ಆಳುತ್ತಿದ್ದ ಪ್ರಥಾನ ಅರಸುಮನೆತನಗಳಾದ ‘ಮೂವೇಂದರ್’ ಎಂದೇ ಹೇಸರುವಾಸಿಗಳಾದ ಪಾಂಡ್ಯ, ಜೋಳ ಮತ್ತು ಜೇರರುಗಳನ್ನು ಇಲ್ಲವೇ ಇವರಲ್ಲಿ ಒಬ್ಬಿಬ್ಬರನ್ನು ನೇನೆಯುವಾಗ ಶಂಗಂ ಕವಿ-ಕಬ್ಬಿಗಿತ್ತಿಯರು ಕಾವಿರಿಯನ್ನೂ ಸಂದರ್ಭಿಸುವರು.

೨. ಈ ನದಿ ದಡದ ಮೇಲಿದ್ದ ‘ಉಜ್ಜ್ವಲ್ಯಮಾರ್’ ಪಟ್ಟಣದಿಂದ ಆಳಿದ ಜೋಳರಿಗಂತೂ ಕಾವಿರಿ ಜೀವನಾಡಿಯೇ ಆಗಿತ್ತು. ಶಂಗಂ ಕಾವ್ಯಗಳಲ್ಲಿ ಬರುವ ಬಹುತೇಕ ಉಲ್ಲೇಖಗಳು, ಕರೂರಿನಿಂದ ಉಜ್ಜ್ವಲ್ಯಮಾರ್ ಸೇರಿ ಅಲ್ಲಿಂದ ಮುಗಾರ್ ಬಳಿ ಬಂಗಾಳ ಸಾಗರವನ್ನು ಕೂಡುವ ಕಾವಿರಿಯನ್ನು ಸೂಚಿಸುವವು.

೩. ಜೋಳರ ಮಾಂಡಳಿಕರಾಗಿ ಇಲ್ಲವೇ ಸ್ವತಂತ್ರ ನಾಯಕರಾಗಿ ಆಳಿದ ಕೆಲವು ಅರಸರು ತಮ್ಮ ತಮ್ಮ ಪ್ರದೇಶದ ಕಾವಿರಿಯೊಡನೆ ಹತ್ತಾರು ಬಗೆಯಲ್ಲಿ ಗುರುತಿಸಿಕೊಂಡಿರುವರು.

೪. ಇವರೆಲ್ಲರ ಮೋಷಣೆ ಪಡೆದು ಕಾವಿರಿ ಪ್ರದೇಶದಲ್ಲಿ ನೆಲೆನಿಂತಿದ್ದ ಶಂಗಂ ಕವಿಗಳು ತಮ್ಮ ಮೋಷಕರನ್ನೂ ಅವರ ಅಧಿಕಾರ ಕಕ್ಷೆಯಲ್ಲಿದ್ದ ಭೂಪ್ರದೇಶವನ್ನೂ(ನಾಟ್ಯವಾಯಾತ್ಮ) ಕೊಂಡಾಡುವಾಗ ತಮ್ಮ ಕವನಗಳಲ್ಲಿ ಕಾವಿರಿಯನ್ನೂ ಸೃಷ್ಟಿಸುವರು.”^{೧೫} ಹೀಗೆ ಈ ಕಾವೇರಿ ನದಿಯ ಉಲ್ಲೇಖವು ಎರಡೂ ರಾಜ್ಯಗಳಿಗೂ ಜೀವ ವರದಾನವಾಗಿ ನಮ್ಮ ಪ್ರಾಚೀನ ಬದುಕುಗಳನ್ನು ಕಾಪಾಡಿರುವ ನದಿಯಾಗಿಯೂ ಕಾಣಬಹುದು.

ತಮೀಳನಾಡಿನ ಕುರಿಂಜಿ, ಮುಲ್ಲೈ, ಮರುದಂ, ನೆಯ್ಯಲ್ಲೂ ಈ ನಾಲ್ಕು ಭೌಗೋಳಿಕ ಸ್ವರೂಪವು ಪಟ್ಟಿನಪ್ಪಾಲ್ಯೆನ ತುಂಬಾ ವ್ಯಾಪಿಸಿದೆ. ಮುನ್ಮೂರೊಂದು ಸಾಲಿನಲ್ಲೂ ವರ್ಣನೆಯ ಅತಿರೇಕವಿಲ್ಲ. ಅತ್ಯಂತ ತೆಳು ವರ್ಣನೆಯಲ್ಲೇ ಭವ್ಯತೆ ಇದೆ, ಸಹಜತೆ ಇದೆ. ಪಟ್ಟಣ(ಳಾ) ಎಂಬುದು ಪಟ್ಟಣವಾಗಿ ಪಾಳ್ಯ ಎಂಬುದು ಹಾಳು ಎಂಬ ಅರ್ಥ ಬರದೆ ಅಗಲುವಿಕೆ, ಬೇರೆಡುವಿಕೆ, ವಿರಹ ಈ ಅರ್ಥಗಳೇ ಇಲ್ಲಿ ಸೂಚಿತವಾಗಿವೆ. ಇಲ್ಲಿನ ವರ್ಣನೆಗಳು ಶೀಜೀರ್ಕೆಯ ಪದಚಿಂತನೆಗೆ ಗ್ರಹಿತವಾಗದೇ ದೂರವೇ ಉಳಿಯುವ ಸಾರವನ್ನು ಅಭಿವೃದ್ಧಿಪಡಿಸುತ್ತವೆ.

ನಾಯಕನು ನಾಯಕಿಯನ್ನು ಅಗಲದೆ ಉಳಿಯುವ ಈ ಹಾಡು ಪ್ರೇಮದ ಮುಧುರತೆಯನ್ನು ಉಲ್ಲೇಖಿಸುತ್ತದೆ. ಕಾವೇರಿ ಪಟ್ಟಣವನ್ನೇ ಬಹುಮಾನವಾಗಿ ನೀಡಿದರೂ ತಿರುಮಾವಳವ(ಕರಿಕಾಲ ಜೋಳ)ನ ರಾಜದಂಡದಂತೆ ಶೀತಲತೋಳುಗಳಿಂದ ಕೂಡಿರುವ ನಾಯಕಿಯನ್ನು ಅಗಲಿ ಹೋಗಲಾರೆ ಎಂದು ನಿರ್ಧರಿಸುವ ನಾಯಕನು ಇಲ್ಲಿ ಉಲ್ಲೇಖಿತನಾಗುತ್ತಾನೆ. ಮುಖ್ಯವಾಗಿ ಪಟ್ಟಣದ ವರ್ಣನೆ, ಶ್ರಮಿಕರು, ಅವರ ಜೀವನ ಕ್ರಮ ಮೊದಲಾದಂತೆ ಹಾಡು ಜನಪದೀಯ ಪರ್ಯಾವರಿಯೇ ಉಳಿಯುತ್ತದೆ.

ಮಲ್ಲೀಪಡುಕಡಾಂ

ಪತ್ತುಪಾಟ್ಟಿನ ಹಾಡುಗಳ ಮುಖ್ಯ ಲಕ್ಷಣವಾಗಿ ಆರುಪಡ್ಡೆ ಸ್ವರೂಪವು ಕಂಡುಬರುತ್ತದೆ. ಮಾರ್ಗದರ್ಶನ ಸ್ವರೂಪಿಯಾದ ಈ ಹಾಡುಗಳು ಕವಿಗೆ, ಬಡವನಿಗೆ, ರಾಜನಿಗೆ, ಕಲಾವಿದನಿಗೆ ಹಲವು ಮಾರ್ಗಗಳನ್ನು ನಿರ್ದೇಶಿಸುವ ಹಾಡುಗಳ ಲಕ್ಷಣವನ್ನು ಇಲ್ಲಿ ಕಾಣಬಹುದು. ಪತ್ತುಪಾಟ್ಟಿನ ಕೊನೆಯ ಹಾಡಾಗಿರುವ ಇದು ದಾನ ಮಾಡುವ ಉದಾರಿಗಳನ್ನು ಹೊಗಳಿ ಹಾಡುತ್ತಾ ‘ಜ್ಞಾನಮಾರ್ಗದ ಬಳಕೆ’ಯಾಗಿ ಕಂಡುಬರುತ್ತದೆ. ಈ ಕೃತಿಯು ನರ್ತಕರು ತಾನು ಪಡೆದ ಶ್ರೇಷ್ಠ ದಾನಗಳನ್ನು ಮತ್ತೊಬ್ಬರೂ ಪಡೆಯಲೆಂದು

ಮತ್ತೊಬ್ಬ ನರ್ತಕರಿಗೆ ನೀಡುವ ಮಾರ್ಗದರ್ಶನವಾಗಿ ಈ ಹಾಡು ಕಂಡುಬರುತ್ತದೆ. ದಾನಗಳನ್ನು ಪಡೆದು ಬರುವ ನರ್ತಕನು ದಾರಿಯಲ್ಲಿ ಸಂದಿಸಿದ ಇನ್ನೊಬ್ಬ ನರ್ತಕನಿಗೆ ಸಂಗೀತ ವಾದ್ಯಗಳ ಸ್ವಭಾವ, ದಾರಿಯ ಗುಣಮಟ್ಟ, ಯಾಳ್ ವಾದ್ಯದ ಅಂಗಗಳ ನೆಲೆ, ಸ್ತುತಿಪಾಠಕರ ಮತ್ತು ನರ್ತಕಿಯರ ಸ್ವಭಾವಗಳು ನರ್ತಕ ಇರುವ ಸ್ಥಳ ಮೊದಲಾದಂತೆ ಮಾರ್ಗದರ್ಶನ ಮಾಡುವನು. ಪತ್ತುಪಾಟ್ಯವಿನ ತಿರುಮುರುಗಾಟ್ಯಪ್ಪಡ್ಯ, ಪೌರುನರಾಟ್ಯಪ್ಪಡ್ಯ, ಜಿರುಪಾಣಾಟ್ಯಪ್ಪಡ್ಯ ಈ ಮೂರು ಹಾಡುಗಳಂತೆ ಕಲಾವಿದರು ಮತ್ತೊಬ್ಬ ಕಲಾವಿದರಿಗೆ ತಾವು ಪಡೆದ ದಾನದ ಮಹತ್ವವನ್ನು ತಿಳಿಸಲು ಹಾಡಿದ ಹಾಡುಗಳು. ಆ ದಾನದ ಹಿನ್ನಲೆಯಾಗಿ ರಾಜ್ಯ, ರಾಜ ಹಾಗೂ ಅಲ್ಲಿನ ಎಲ್ಲಾ ವ್ಯವಸ್ಥೆ, ಜೀವನ ಕ್ರಮಗಳನ್ನು ವರ್ಣಿಸುವುದು ಹಾಡಿನ ವಿಶೇಷತೆಗಳು. ಈ ಹಾಡು ರಾಜ ದಾನಿ ‘ನನ್ನನ್ನ ವೇಣ್ಣಾನ್’ ಎಂಬವನ ಕುರಿತು ಕಂಡುಬರುತ್ತದೆ. ಈತನು ಪಲ್ಲ ಕುನ್ನಕೋಟಮ್ ಎಂಬ ತೊಂಡ್ಯೆ ನಾಡಿನ ಒಂದು ಭಾಗದ ನಾಡನ್ನು ಆಳುತ್ತಿದ್ದವನು. ಇವನ ರಾಜ್ಯ ಕುರಿತು ತಮಿಳು ಸಾಹಿತ್ಯದಲ್ಲಿ ಶಾಸನಗಳ ಉಲ್ಲೇಖಗಳು ಲಭ್ಯವಾಗಿವೆ. ಕವಿಯು ರಾಜನ ನೆಪದಲ್ಲಿಯೇ ಪ್ರಕೃತಿಯೋಂದಿಗೆ ವಿವರಿಸುವ ಕ್ರಮವು ತಮಿಳನ ಜನತೆಯ ಜೀವನಕ್ರಮ, ಗುರಿಗಳು, ಆಹಾರ, ಸಂಸ್ಕೃತಿ, ಧರ್ಮದ ನೆಲೆ ಸ್ವೇಸ್ವಿಕ ಸೌಂದರ್ಯ, ಅಲ್ಲಿನ ಕಾಡು-ಬೆಟ್ಟ-ಹೊಳೆ-ಪ್ರಾರ್ಥಿ-ಪ್ರಕೃತಿಗಳ ಕುರಿತು ವಿಶೇಷವಾಗಿ ಅಧ್ಯಯನಮಾಡಬಹುದು.

ಒಬ್ಬ ರಾಜನ ಒಳಿಗೆ ದಾನಕ್ಕೆ ಹೋಗುವ ಕಲಾವಿದರು ಅವನ ರಾಜ್ಯದ ಪ್ರಕೃತಿಯ ಶೈಫ್ಲತೆಯ ಕುರಿತು ತಿಳಿದಿರಬೇಕೆಂಬ ಉಲ್ಲೇಖಗಳು ಇಂದಿಗೂ ತಮಿಳು ನಾಡಿನ ರಾಜಕೀಯ ವ್ಯವಸ್ಥೆ ವಿಶ್ವಸಾಹಿತ್ಯ ಹಾಗೂ ಇತರ ರಾಜ್ಯ ರಾಜಕೀಯದೊಡನೆ ಹೊಮದಿರುವ ನಿಲವುಗಳನ್ನು ಸ್ವಷ್ಟಪಡಿಸುತ್ತದೆ. ಇಲ್ಲಿ ನನ್ನನ ಆಡಳಿತವೂ ದೇಸಿಯ ನೆಲೆಯಲ್ಲೇ ಮೂಡಿಬಂದಿದೆ. ನರ್ತಕರ ಆಹಾರವಾಗಿ ಉಲ್ಲೇಖಿಸುವ ಮುಸುಟ್ಯ, ಎಳ್ಳು, ಅವರೆ, ನವಣ, ವಿಧ ವಿಧವಾದ ಬತ್ತ, ಹಲವು ಗೆಣಸು, ಬಳ್ಳಿ, ಹಣ್ಣುಗಳು, ಗೆಡ್ಡೆಗಳು, ಮಾವು, ಸೀತಾಫಲ, ಹಲಸು, ಬಿದಿರು ಮೊದಲಾದಂತೆ ದೇಸಿಯ ಆಹಾರಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಇವೆಲ್ಲಾ ಅಂದಿನ ದಕ್ಷಿಣ ಭಾರತದ ಸಮೃದ್ಧಿಯನ್ನು ವಿವರಿಸುತ್ತವೆ. ರಾಮಾಯಣದಲ್ಲಿ ರಾಮನ ಅರಣ್ಯವಾಸ ಯೋಗ್ಯಸ್ಥಳಕ್ಕೆ ಈ ಎಲ್ಲಾ ಸಮೃದ್ಧಿಯೇ ಕಾರಣವೆಂದು ತಿಳಿಯಲು ಇಲ್ಲಿ ಉಲ್ಲೇಖಿಸಿದೆ. ಇಷ್ಟೆಲ್ಲಾ ಸಮೃದ್ಧಿಯನ್ನು ಈ ಮಣಿನಲ್ಲಿ ಕಾಣಬಹುದು ಎಂಬುದಕ್ಕೆ ಈ ಹಾಡು ಅತ್ಯುತ್ತಮ ಉದಾಹರಣೆಯಾಗಿದೆ.

ಕರಿಣ ಸನ್ನವೇಶಗಳನ್ನು ಹಾಡಿನ ಸನ್ನವೇಶದಲ್ಲಿಯೇ ಉಲ್ಲೇಖಿಸಿದ್ದಾರೆ. ಆನೆಗಳನ್ನು ನುಂಗುವ ಮೊಸಳೆಗಳು, ಬಿಂದುವರ ಬಲಿ ತೆಗೆದುಕೊಳ್ಳುವ ಕರ್ತೋರ ಕೋಳ, ಕಲ್ಲಿನ ಯಂತ್ರಗಳು, ಆನೆಯ ಬಲವಳಿಸುವ ಹೆಚ್ಚಾಪುಗಳು, ಬಾವಿಯಂತಹ ಮಲೆಯ ಗುಹೆಗಳು, ದೈವಿಕ ಏರಕಲ್ಲುಗಳು ಮೊದಲಾದವು ಕಂಡುಬರುತ್ತವೆ. ಕುರವೈ ಕಾಡುಜನರು ಅವರ ಸಂಸಾರ, ಕುಣಿತ, ಬೇಟೆ, ಕೊರವಗಿತ್ತಿಯರ ಹಾಡು, ಕೊಗು ಮೊದಲಾದವೂ ಹಾಡಿನ ವಿಶೇಷತೆಯಾಗಿ ಮೂಡುತ್ತವೆ. ಈ ವಿಶೇಷತೆಗಳ ಜೊತೆಗೆ ನನ್ನನ ರಾಜ್ಯವು ರೈತರ ಸಮೃದ್ಧಿ, ಹಕ್ಕಿಗಳ ಇಂಪಾದ ಹಾಡುಗಳು, ಸೇಯಾರು ನದಿ, ಮರುದಂ ನೆಲ, ಬೇಡರ ಗುಂಪು ಇವೆಲ್ಲಾ ಅಂತಗಳೊಂದಿಗೆ ಅವನ ಶೈಫ್ಲತೆಯನ್ನು ಕಾಣಬಹುದು. ಇಂತಹ ರಾಜನ ದಾನವು ಅತ್ಯಂತ ಶೈಫ್ಲವಾದುದು. ಅದು ಕಲೆ, ಸಾಹಿತ್ಯ ಸಂಗೀತ, ನೃತ್ಯಗಳೆಂಬ ಕಲಾವಿದರ ಬದುಕನ್ನು ಹಾಗೂ ತನ್ನ ಹಿರಿಮೆಯ ಕೃತಿಕರ್ತರನ್ನು ಯಾವಾಗಲೂ ಹೆಚ್ಚಿಸುತ್ತಿತ್ತು.

ಪಾಂಡ್ಯರು, ಜೀರರು, ಜೋಳರು ತಮ್ಮ ಕಾಲದ ಆಳ್ಕೆಯನ್ನು ಪ್ರಕೃತಿಯ ಹಿರಿಮೆಯೊಂದಿಗೆ ಕಲಾವಿದರುಗಳ ಮೂಲಕ ಜಗತ್ತಿಗೆ ಪರಸಿಸುತ್ತಾ ಚಿರಸ್ಥಾಯಿಗೊಳಿಸಿದರು. ಆಹ್ವಾನಕ್ಕಿಂತ ಬಹುಮಾನವೇ ಶೈಫ್ಲವೆಂಬ ನೆಲಮೂಲ ಸತ್ಯವನ್ನು ತಮಿಳು ಸಾಹಿತ್ಯದ ಮೂಲಕ ಪರಿಚಯಿಸಿದರು. ಸಂಗಂ ಸಾಹಿತ್ಯವು ತಮಿಳು ನಾಡಿನ ಮೂಲನಿಧಿಯಾಗಿ ಅವರ ಮನದ ಕಾವ್ಯವಾಗಿ ಕಾಣಿಸಲು ಇಂತಹ ಹಾಡುಗಳು ನಿಸಗ್ರ ಸಹಜವಾಗಿ ಜನಪದ ಬೇರುಗಳನ್ನು ಜಗತ್ತಿಗೆ ಪರಿಚಯಿಸಿದ ಸಾಹಸಗಳೇ ಮುಖ್ಯ ಕಾರಣವಾಗುತ್ತವೆ. ಕಾಲ, ರಚನೆ ಮೊದಲಾದ

ಸಾಕಷ್ಟು ಸಂಶೋಧನಾ ವಾಗ್ವಾದಗಳಿದ್ದರೂ ಶಾಸ್ತ್ರೀಯ ದಕ್ಷತೆಗೆ ತಮಿಳು ಸಾಗಲು ಇಂತಹ ಅಂಶಿಕ ವೈಜ್ಞಾನಿಕಗಳು ಅತ್ಯುತ್ತಮ ದಾಖಲೆಗಳಾಗಿ ನಿಲ್ಲುತ್ತವೆ.

ಭಾರತದ ಸಾಹಿತ್ಯ, ಸಂಸ್ಕೃತಿ ಮೊದಲಾದ ಹಿನ್ನಲೆಯಲ್ಲಿ ಬಹು ಸಂಸ್ಕೃತಿಯ ಬೇರುಗಳನ್ನು ಸಂಶೋಧಿಸಿದಾಗ, ‘ಸಂಸ್ಕೃತ’ದಂತಹ ಭಾಷೆಯು ಈ ದೇಸಿತನಗಳನ್ನು ಸಾಧ್ಯವಾದಂತೆಲ್ಲಾ ನಾಶಗೊಳಿಸಿರುವ ಇಲ್ಲವೇ ಕುಗ್ರಿಸಿರುವ ಉಲ್ಲೇಖಗಳೇ ಸಿಗುತ್ತವೆ. ಪ್ರತಿ ಭಾಷಿಕ ಭೂಮಿಕೆಗಳಲ್ಲಿ ಸಂಗಂ ಸಾಹಿತ್ಯದಂತಹ ಬೃಹತ್ ಕಾವ್ಯಗಳು ಜನರ ಸ್ವರಣೆ, ದನಿಗಳಲ್ಲಿ ಸಾಗಿಹೋಗಿರುವ ಸಾವಿರಾರು ದಾಖಲೆಗಳು ನಮಗೆ ಲಭ್ಯವಾಗದೇ ಭಾರತೀಯ ಬಹುತ್ವ ಸಂಸ್ಕೃತಿ ಮರೆಯಾಗಿರಬಹುದು. ಈ ಹಿನ್ನಲೆಯಲ್ಲಿ ನಮ್ಮ ಪೂರ್ವ ಸಂಸ್ಕೃತಿಗಳ ಮರು ಸಂಶೋಧನೆಯು ಅಗತ್ಯವಿದೆ.

ಉಲ್ಲೇಖ:

* ಎಟ್ಟುಕೊಗ್ಗೆ ಎಂಬ ಜೀವನಕ್ಕೆಮದಲ್ಲಿ(ತಿಣ್ಣೆ) ಪ್ರಮುಖಿವಾಗಿ ಎಂಟು ವಿಷಯಗಳು ಕಂಡು ಬರುತ್ತವೆ. ಎಟ್ಟುಕೊಗ್ಗೆ ಎಂದರೆ ಎಂಟು ಕಟ್ಟು ಎಂದರ್ಥ. ಇದು ಕಾವ್ಯದ ಕಟ್ಟು ಒಂದೇ ಮಾದರಿಯ ಭಂದಸ್ಸನ್ನು ಹೊಂದಿರುವ ಕೃತಿಗಳನ್ನು ಒಟ್ಟುಗೂಡಿಸಲಾಗಿದೆ. ಪರಿಪಾಡಲ್ಲ ಕೃತಿಯನ್ನು ಬಿಟ್ಟು ಉಳಿದೆಲ್ಲವೂ ನಾನೂರು ಹಾಸುಪಾಸಿನ ಹಾಡುಗಳ ಸಂಕಲನವನ್ನು ಹೊಂದಿದೆ.

ನಟ್ಟಿದ್ದೆ – ನಲ್ಲಿ ತಿಣ್ಣೆ ನಾನೂರು – ಹಾಡುಗಳು

ಕುರುಂದೊಗ್ಗೆ ಅಥವಾ ಕುರುನಾನೂರು – ಕಿರು ನಾನೂರು

ಇಂಗೂರು ನೂರು – ಐದು ಸಣ್ಣನೂರು

ಪರಿಟ್ಟಪಟ್ಟತ್ತು – ವ್ಯಾತ್ಯಸ್ತ ಹಾಡುಗಳ ಸಾಲು ಕ್ರಮವನ್ನು ಹೊಂದಿರುವ ಎಂಬತ್ತಾರು ಹಾಡುಗಳು

ಪರಿಪಾಡಲ್ಲ – ಪರಿಪಾಟ್ಟ ಭಂದಸ್ಸಿನ ಹಾಡುಗಳು ಇವು ಕೂಡ ವ್ಯಾತ್ಯಸ್ತ ಹಾಡುಗಳ ಸಾಲು ಕ್ರಮವನ್ನು ಹೊಂದಿರುವ ಮೂವತ್ತು ಮೂರು ಹಾಡುಗಳು

ಕಲಿತ್ತೊಗ್ಗೆ – ಕಲಿಪ್ಪಾ ಭಂದಸ್ಸಿನ ಹಾಡುಗಳು ಇವು ಕೂಡ ವ್ಯಾತ್ಯಸ್ತ ಹಾಡುಗಳ ಸಾಲು ಕ್ರಮವನ್ನು ಹೊಂದಿರುವ ನೂರ್ಯೆವತ್ತು ಹಾಡುಗಳು

ಅಗನಾನೂರು – ಅಗವಳ್ಳ ಭಂದಸ್ಸಿನಲ್ಲಿರುವ ನಾನೂರು ಪದ್ಯಗಳು

ಪುರನಾನೂರು – ಅಗವಳ್ಳ ಮತ್ತು ವಂಚಿ ಭಂದಸ್ಸಿನಲ್ಲಿರುವ ನಾನೂರು ಪದ್ಯಗಳು

ಈ ಕಲಿತ್ತೊಗ್ಗೆನ ಹಾಡುಗಳಿಲ್ಲವೂ ಕಲಿಪ್ಪಾ, ಪರಿಪಾಟ್ಟ, ಅಗವಳ್ಳ, ವಜ್ಜಿ ಈ ಮೊದಲಾದ ಭಂದಸ್ಸಿನಲ್ಲಿ ರಚನೆಯಾಗುತ್ತಾ, ಅಗಂ ಮತ್ತು ಪುರಂ ಜೀವನಶೈಲಿಯನ್ನು ಏಕಸೂತ್ರವಾಗಿಯೇ ಅಭಿವೃದ್ಧಪಡಿಸುತ್ತವೆ.



ಅಕರಗಳು

1. ಪತ್ರುಪಾಟ್ಟು, ಆರ್. ಶ್ರೀನಿವಾಸನ್(ಸಂ), 2021., ಶಾಸ್ತ್ರೀಯ ತಮಿಳು ಭಾಷಾ ಕೇಂದ್ರೀಯ ಸಂಸ್ಥೆ, ಚೆನ್ನೈ, ತಮಿಳುನಾಡು, ಮಟ ಸಂಖ್ಯೆ xxii
2. ಹಳಗನ್ನಡ-ಸಂಗಂ ತಮಿಳು ಮತ್ತು ಸಂಗಂ ಕಾಲದ ಶೀಮಾನ್, ಎನ್. ಶಂಕರಪ್ಪ ತೋರಣಗಲ್ಲು., 2021., ಕಾವ್ಯಕಲಾ ಪ್ರಕಾಶನ, ಬೆಂಗಳೂರು., ಮಟ ಸಂಖ್ಯೆ 158
3. ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ., ಷ. ಶೇಟ್ಟರ್., 2007., 2017., ಅಭಿನವ, ಬೆಂಗಳೂರು., ಮಟ ಸಂಖ್ಯೆ 98-99

ಪರಮಾರ್ಥನ ಗ್ರಂಥಗಳು

1. ಪತ್ರುಪಾಟ್ಟು, ಆರ್. ಶ್ರೀನಿವಾಸನ್(ಸಂ), 2021., ಶಾಸ್ತ್ರೀಯ ತಮಿಳು ಭಾಷಾ ಕೇಂದ್ರೀಯ ಸಂಸ್ಥೆ, ಚೆನ್ನೈ, ತಮಿಳುನಾಡು .
2. ಹಳಗನ್ನಡ-ಸಂಗಂ ತಮಿಳು ಮತ್ತು ಸಂಗಂ ಕಾಲದ ಶೀಮಾನ್, ಎನ್. ಶಂಕರಪ್ಪ ತೋರಣಗಲ್ಲು., 2021., ಕಾವ್ಯಕಲಾ ಪ್ರಕಾಶನ, ಬೆಂಗಳೂರು.
3. ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ., ಷ. ಶೇಟ್ಟರ್., 2007., 2017., ಅಭಿನವ, ಬೆಂಗಳೂರು.